

ಕರ್ನಾಟಕ ಸರ್ಕಾರ

ಲೆಕ್ಕ ಪತ್ರ - ಒಂದು ವಿಹಂಗಮ ನೋಟ

2005 - 06

ಮಹಾಲೇಖಪಾಲಕರು  
(ಲೆಕ್ಕ ಮತ್ತು ಹಕ್ಕು)  
ಕರ್ನಾಟಕ, ಬೆಂಗಳೂರು



ಕರ್ನಾಟಕ ಸರ್ಕಾರ

ಲೆಕ್ಕ ಪತ್ರ - ಒಂದು ವಿಹಂಗಮ ನೋಟ

2005 - 06

ಮಹಾಲೇಖಪಾಲಕರು  
(ಲೆಕ್ಕ ಮತ್ತು ಹಕ್ಕು)  
ಕರ್ನಾಟಕ, ಬೆಂಗಳೂರು

## ಪ್ರಸ್ತಾವನೆ

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ (ಕರ್ತವ್ಯ, ಅಧಿಕಾರ ಮತ್ತು ಸೇವಾನಿಯಮಗಳು) ಅಧಿನಿಯಮ 1971ರ ಅಧಿಕಾರದನ್ವಯ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ನಿರ್ದೇಶನಗಳ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರದ ವಾರ್ಷಿಕ ಲೆಕ್ಕಪತ್ರಗಳನ್ನು ರಾಜ್ಯದ ವಿಧಾನಮಂಡಲದಲ್ಲಿ ಸಾದರ ಪಡಿಸುವ ಸಲುವಾಗಿ ತಯಾರಿಸಿ, ಪರಿಶೀಲಿಸಲಾಗುವುದು. ರಾಜ್ಯ ಸರ್ಕಾರದ ವಾರ್ಷಿಕಲೆಕ್ಕಗಳು (ಅ) ಹಣಕಾಸು ಲೆಕ್ಕಗಳು ಮತ್ತು (ಆ) ಧನ ವಿನಿಯೋಗ ಲೆಕ್ಕಗಳನ್ನು ಒಳಗೊಂಡಿರುತ್ತದೆ.

ಸಂಚಿತ ನಿಧಿ, ಸಾದಿಲ್ವಾರು ನಿಧಿ ಮತ್ತು ಸಾರ್ವಜನಿಕ ಲೆಕ್ಕಗಳು - ಈ ಶೀರ್ಷಿಕೆಗಳಡಿಯಲ್ಲಿ ದಾಖಲಾದ ವಾರ್ಷಿಕ ಆಯವ್ಯಯಗಳ ಸಂಕ್ಷಿಪ್ತ ಮಾಹಿತಿಗಳನ್ನು ಹಣಕಾಸು ಲೆಕ್ಕದಲ್ಲಿ ನೀಡಲಾಗುತ್ತದೆ. ವಿಧಾನಮಂಡಲದ ಅನುಮೋದನೆಯ ಮೇರೆಗೆ ನಿರ್ದಿಷ್ಟ ಬಾಬುಗಳಿಗೆ ಒದಗಿಸಿದ, ಅದಕ್ಕೆ ಪ್ರತಿಯಾಗಿ ದಾಖಲಾದ ಖರ್ಚು ಇವೆರಡರ ನಡುವಿನ ವ್ಯತ್ಯಾಸಗಳಿಗೆ ವಿವರಣೆಗಳು - ಈ ಎಲ್ಲ ಮಾಹಿತಿಗಳನ್ನು ಧನ ವಿನಿಯೋಗ ಲೆಕ್ಕದಲ್ಲಿ ನೀಡಲಾಗುತ್ತದೆ.

ರಾಜ್ಯದ ಹಣಕಾಸು ಲೆಕ್ಕ ಮತ್ತು ಧನ ವಿನಿಯೋಗ ಲೆಕ್ಕಗಳನ್ನು ಆಯಾ ರಾಜ್ಯದ ಮಹಾಲೇಖಪಾಲಕರು (ಲೆಕ್ಕ ಮತ್ತು ಹಕ್ಕು) ಸಿದ್ಧಪಡಿಸುತ್ತಾರೆ.

2005-06 ನೇ ಸಾಲಿನ “ಲೆಕ್ಕಪತ್ರ - ಒಂದು ವಿಹಂಗಮ ನೋಟ” ವು ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳಲ್ಲಿ ಬಿಂಬಿತವಾಗಿರುವಂತೆ ರಾಜ್ಯ ಸರ್ಕಾರದ ಚಟುವಟಿಕೆಗಳ ಒಂದು ಸ್ಥೂಲನೋಟವನ್ನು ನೀಡುತ್ತದೆ. ಈ ಮಾಹಿತಿಯನ್ನು ಸಂಕ್ಷಿಪ್ತ ವಿವರಣೆಗಳು, ಕೋಷ್ಟಕಗಳು ಮತ್ತು ನಕ್ಷೆಗಳ ಮೂಲಕ ವಿಶದಪಡಿಸಲಾಗಿದೆ.

ಈ ಪ್ರಕಟಣೆಯನ್ನು ಉತ್ತಮಗೊಳಿಸುವ ದಿಶೆಯಲ್ಲಿ ತಮ್ಮ ಆಮೂಲ್ಯವಾದ ಸಲಹೆ ಸೂಚನೆಗಳಿಗೆ ಸದಾ ಸ್ವಾಗತವಿದೆ.

ಸ್ಥಳ: ಬೆಂಗಳೂರು,  
ದಿನಾಂಕ.



( ಎಲ್. ಅಂಗಮ್ ಚಂದ್ ಸಿಂಗ್ )  
ಮಹಾಲೇಖಪಾಲಕರು ( ಲೆಕ್ಕ ಮತ್ತು ಹಕ್ಕು )  
ಕರ್ನಾಟಕ

## ಅಧ್ಯಾಯ - I

### ಪಕ್ಕಿನೋಟ

ಕರ್ನಾಟಕ ಸರ್ಕಾರದ ಮಾಸಿಕ ಲೆಕ್ಕವನ್ನು ಜಿಲ್ಲಾ ಖಜಾನೆಗಳು, ಲೋಕೋಪಯೋಗಿ ವಿಭಾಗಗಳು, ಅರಣ್ಯ ವಿಭಾಗಗಳು ಮತ್ತು ಇತರ ಲೆಕ್ಕ ಸಲ್ಲಿಸುವ ಅಧಿಕಾರಿಗಳು ಮಹಾಲೇಖಪಾಲಕರಿಗೆ (ಲೆಕ್ಕ ಮತ್ತು ಹಕ್ಕು) ಸಲ್ಲಿಸುವ ಲೆಕ್ಕಪತ್ರಗಳಿಂದ ಸಂಗ್ರಹಿಸಿ ಕ್ರೋಢೀಕರಿಸಲಾಗುವುದು. ಅದಲ್ಲದೆ, ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ (ಕರ್ತವ್ಯ, ಆಧಿಕಾರ ಮತ್ತು ಸೇವಾನಿಯಮಗಳು) ಅಧಿನಿಯಮ 1971ರ ಅನುಸಾರ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು ನೀಡುವ ನಿರ್ದೇಶನಗಳ ಮೇರೆಗೆ, ಮಹಾಲೇಖಪಾಲಕರು (ಲೆಕ್ಕ ಮತ್ತು ಹಕ್ಕು) ಹಣಕಾಸು ಲೆಕ್ಕ ಮತ್ತು ಧನವಿನಿಯೋಗ ಲೆಕ್ಕಗಳನ್ನು ಸಿದ್ಧಪಡಿಸುತ್ತಾರೆ.

ಸರ್ಕಾರದ ಲೆಕ್ಕಗಳನ್ನು ಈ ಕೆಳಗೆ ತಿಳಿಸಿರುವ ಮೂರು ಭಾಗಗಳಲ್ಲಿ ಇಡಲಾಗುತ್ತದೆ.

- ಭಾಗ I - ಸಂಚಿತ ನಿಧಿ
- ಭಾಗ II - ಸಾದಿಲ್ವಾರು ನಿಧಿ
- ಭಾಗ III - ಸಾರ್ವಜನಿಕ ಲೆಕ್ಕ

ಸಂಚಿತ ನಿಧಿಯನ್ನು ಮತ್ತೆ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.

ರಾಜಸ್ವ ವಿಭಾಗ (ರಾಜಸ್ವ ಖಾತೆ) ತೆರಿಗೆಗಳಿಂದ ಹಾಗೂ ರಾಜಸ್ವವೆಂದು ಪರಿಗಣಿಸಲಾದ ಇತರ ಆದಾಯ ಮೂಲಗಳಿಂದ ಸಂಗ್ರಹಿಸಲಾದ ಹಣ ಮತ್ತು ಇದರಿಂದ ಭರಿಸಲಾಗುವ ವೆಚ್ಚ, ಒಂದು ವರ್ಷದ ರಾಜಸ್ವ ಆದಾಯ ಮತ್ತು ವೆಚ್ಚಗಳ ನಡುವಿನ ಹೆಚ್ಚಳ ಅಥವಾ ಕೊರತೆ - ಈ ಎಲ್ಲ ವಿವರಗಳನ್ನು ರಾಜಸ್ವ ವಿಭಾಗದಲ್ಲಿ ಪ್ರಸ್ತುತ ಪಡಿಸಲಾಗುವುದು.

ಬಂಡವಾಳ ವಿಭಾಗದ "ಆದಾಯ ಶೀರ್ಷಿಕೆ (ಬಂಡವಾಳ ಲೆಕ್ಕ)" ಎಂಬ ಉಪವಿಭಾಗದಲ್ಲಿ, ಬಂಡವಾಳ ಖರ್ಚಿಗೆ ವಜಾ ಮಾಡಿಕೊಳ್ಳಲು ಬಾರದಂತಹ ಆದಾಯಗಳ ವಿವರಗಳನ್ನು ನೀಡಲಾಗುವುದು. "ವೆಚ್ಚದ ಶೀರ್ಷಿಕೆ (ಬಂಡವಾಳ ಲೆಕ್ಕ)" ಎಂಬ ಉಪವಿಭಾಗದಲ್ಲಿ, ಸ್ಥಿರವಾದ, ಭೌತಿಕರೂಪದ ಆಸ್ತಿಯನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಸಾಲದ ನಿಧಿಗಳಿಂದ ಭರಿಸುವ ವೆಚ್ಚದ ವಿವರಗಳನ್ನು ನೀಡಲಾಗುವುದು. "ಸಾರ್ವಜನಿಕ ಋಣ, ಸಾಲಗಳು ಮತ್ತು ಮುಂಗಡಗಳು" ಉಪವಿಭಾಗವು ಸರ್ಕಾರದ ಆಂತರಿಕ ಋಣ ಮತ್ತು ಸರ್ಕಾರ ನೀಡಿದ ಸಾಲಗಳು (ಅವುಗಳ ವಸೂಲಿಗಳನ್ನೊಳಗೊಂಡು) ಮುಂತಾದವುಗಳನ್ನು ಒಳಗೊಂಡಿದೆ.

ಸಾದಿಲ್ವಾರು ನಿಧಿಯಲ್ಲಿ ಭಾರತದ ಸಂವಿಧಾನದ ಅನುಚ್ಛೇದ 267 ರ ಅನ್ವಯ ರಾಜ್ಯ ಸರ್ಕಾರವು ಸ್ಥಾಪಿಸಿರುವ "ಸಾದಿಲ್ವಾರು ನಿಧಿ" ಸಂಬಂಧಿತ ಜಮಾ ಖರ್ಚನ್ನು ದಾಖಲಿಸಲಾಗುವುದು.

"ಸಾರ್ವಜನಿಕ ಲೆಕ್ಕ" ದಡಿಯಲ್ಲಿ "ಋಣ" (ಭಾಗ I ರಲ್ಲಿರುವುದನ್ನು ಹೊರತುಪಡಿಸಿ), "ಠೇವಣಿಗಳು", "ಮುಂಗಡಗಳು", "ಹಣ ರವಾನೆಗಳು" ಮತ್ತು "ಅಮಾನತ್ತು" ಈ ಬಗೆಯ ವ್ಯವಹಾರಗಳನ್ನು ದಾಖಲಿಸಲಾಗುವುದು.

ಕರ್ನಾಟಕ ಸರ್ಕಾರದ 2005-06ನೇ ಸಾಲಿನ ಲೆಕ್ಕಪತ್ರಗಳನ್ನು ಇತ್ತೀಚೆಗೆ ವಿಧಾನಮಂಡಲದಲ್ಲಿ ಮಂಡಿಸಲಾಗಿದೆ ಮತ್ತು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ಸದರಿ ವರ್ಷದ ಲೆಕ್ಕಪರಿಶೋಧನಾ ವರದಿಗಳನ್ನು ಪ್ರತ್ಯೇಕವಾಗಿ ಮಂಡಿಸಲಾಗುವುದು.

### ಹಣಕಾಸು ಲೆಕ್ಕಗಳು

ಹಣಕಾಸು ಲೆಕ್ಕಗಳಲ್ಲಿ ಒಂದು ವರ್ಷದಲ್ಲಿ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾದ ಮತ್ತು ಅಲ್ಲಿಂದ ವ್ಯಯವಾದ ಹಣದ ಲೆಕ್ಕಾಚಾರಗಳ ವಿವರಗಳನ್ನು ಪ್ರಸ್ತುತಪಡಿಸಲಾಗುವುದಲ್ಲದೆ, ರಾಜಸ್ವ ಲೆಕ್ಕಗಳು, ಬಂಡವಾಳ ಲೆಕ್ಕಗಳು, ಸಾರ್ವಜನಿಕ ಋಣಗಳು, ಲೆಕ್ಕಪತ್ರಗಳಲ್ಲಿ ದಾಖಲಾದ ಶಿಲ್ಕುಗಳಿಂದ ಲೆಕ್ಕಹಾಕಲಾದ ಸರ್ಕಾರದ ಆಸ್ತಿ , ದಾಯಿತ್ವಗಳು - ಇವೆಲ್ಲ ವಿವರಗಳೂ ಕೂಡ ಸರ್ಕಾರದ ಆರ್ಥಿಕ ಪರಿಣಾಮವನ್ನು ಸೂಚಿಸಲಾಗುವುದು.

2005-06ನೇ ಸಾಲಿನಲ್ಲಿ ಒಟ್ಟಾರೆ ಜಮೆಗಳು\* ರೂ.13,19,39.34 ಕೋಟಿಗಳಿದ್ದು, ಅದರಲ್ಲಿ ರಾಜಸ್ವ ಜಮೆಗಳು ರೂ.3,03,52.05 ಕೋಟಿ [ತೆರಿಗೆ ರಾಜಸ್ವ ರೂ.2,28,44.97 ಕೋಟಿ, ತೆರಿಗೆಯೇತರ ರಾಜಸ್ವ ರೂ.38,74.71 ಕೋಟಿ ಮತ್ತು ಸಹಾಯಾನುದಾನ ಮತ್ತು ಅಂಶದಾನಗಳು ರೂ.36,32.37 ಕೋಟಿ], ಬಂಡವಾಳ ಜಮೆಗಳು ರೂ.57,87.10 ಕೋಟಿ [ಸಾರ್ವಜನಿಕ ಋಣಗಳು ರೂ.56,63.55 ಕೋಟಿ ಮತ್ತು ಸಾಲಗಳ ಮತ್ತು ಮುಂಗಡಗಳ ವಸೂಲಿಯ ಜಮೆ ರೂ.1,23.55 ಕೋಟಿ], ಸಾದಿಲ್ವಾರು ನಿಧಿ ಜಮೆಗಳು ರೂ.38.91 ಕೋಟಿ ಮತ್ತು ಸಾರ್ವಜನಿಕ ಲೆಕ್ಕದಡಿಯ ಜಮೆಗಳು ರೂ.9,57,61.28 ಕೋಟಿ ಆಗಿರುತ್ತದೆ.

ಸದರಿ ವರ್ಷದಲ್ಲಿ ಒಟ್ಟಾರೆ ಬಟವಾಡೆಗಳು\* ರೂ.13,19,09.75 ಕೋಟಿಗಳಿದ್ದು, ಅದರಲ್ಲಿ ರಾಜಸ್ವ ಲೆಕ್ಕ ಬಟವಾಡೆಗಳು ರೂ.2,80,40.89 ಕೋಟಿ, ಬಂಡವಾಳ ಲೆಕ್ಕ ಬಟವಾಡೆಗಳು ರೂ.69,32.39 ಕೋಟಿ (ರೂ.58,21.93 ಕೋಟಿ ಬಂಡವಾಳ ವೆಚ್ಚ, ರೂ.8,10.86 ಕೋಟಿ ಸಾರ್ವಜನಿಕ ಋಣಗಳ ಬಟವಾಡೆಗಳು ಮತ್ತು ರೂ.2,99.60 ಕೋಟಿ ಸಾಲಗಳು ಮತ್ತು ಮುಂಗಡಗಳ ಬಟವಾಡೆಗಳನ್ನು ಒಳಗೊಂಡಿದೆ) ಮತ್ತು ಸಾರ್ವಜನಿಕ ಲೆಕ್ಕ ಬಟವಾಡೆಗಳು ರೂ.9,69,36.47 ಕೋಟಿ ಆಗಿರುತ್ತದೆ. ಸದರಿ ವರ್ಷದಲ್ಲಿ ನಗದು ಶಿಲ್ಕು ರೂ.29.59 ಕೋಟಿಯಷ್ಟು ಏರಿತ್ತು.

### ಧನವಿನಿಯೋಗ ಲೆಕ್ಕಗಳು

ಧನವಿನಿಯೋಗ ಲೆಕ್ಕಗಳು ಹಣಕಾಸು ಲೆಕ್ಕಗಳಿಗೆ ಪೂರಕವಾಗಿರುವುದಲ್ಲದೆ, ರಾಜ್ಯ ವಿಧಾನಮಂಡಲವು ಅನುಮೋದಿಸಿದ ಪ್ರಭೃತ ಮತ್ತು ಪುರಸ್ಕೃತ ಮೊತ್ತಗಳಿಂದ ರಾಜ್ಯ ಸರ್ಕಾರವು ಮಾಡಿದ ಖರ್ಚಿನ ವಿವರಗಳನ್ನು ನೀಡುತ್ತವೆ. ಪ್ರಸ್ತುತ ವರ್ಷದಲ್ಲಿ ಒಂದು ಪ್ರಭೃತ ವಿನಿಯೋಗ ಹಾಗೂ ಇಪ್ಪತ್ತೆಂಟು ಪುರಸ್ಕೃತ ಅನುದಾನಗಳಿರುತ್ತವೆ.

ರಾಜ್ಯ ವಿಧಾನಮಂಡಲವು ಅಂಗೀಕರಿಸಿದ 2005ನೇ ಮತ್ತು 2006ನೇ ವರ್ಷದ ಧನವಿನಿಯೋಗ ಅಧಿನಿಯಮಗಳ ಪ್ರಕಾರ ರೂ.43,64.79 ಕೋಟಿ ಪೂರಕ ಅನುದಾನಗಳೂ ಸೇರಿ, ಖರ್ಚು ಒಟ್ಟು ರೂ.4,15,28.17 ಕೋಟಿ ಎಂದು ಯೋಜಿಸಲಾಗಿತ್ತು. ವೆಚ್ಚದಲ್ಲಿ ಕಡಿತೆ ಮಾಡಬಹುದಾದ ವಸೂಲಿಯ ಮೊತ್ತ ರೂ.9,54.36 ಕೋಟಿ ಎಂದು ಯೋಜಿಸಲಾಗಿತ್ತು.

\* ರಾಜಸ್ವ ಆದಾಯ ಮತ್ತು ವೆಚ್ಚದ ಆಂಶಗಳನ್ನೊಳಗೊಂಡಂತೆ ಜಮೆಗಳ ಮತ್ತು ಬಟವಾಡೆಗಳ ವಿವರಗಳನ್ನು ನಕ್ಷೆಯ ಮುಖಾಂತರ ಪುಟ 7 ಮತ್ತು 8 ರಲ್ಲಿ ತೋರಿಸಲಾಗಿದೆ.

2005-06 ವರ್ಷದ ಧನವಿನಿಯೋಗ ಲೆಕ್ಕಗಳ ಪ್ರಕಾರ ಖರ್ಚಿಗಾಗಿ ಆಯವ್ಯಯದಲ್ಲಿ ಒದಗಿಸಿದ ಒಟ್ಟು ಮೊತ್ತ ರೂ.4,15,28.17 ಕೋಟಿಗಳಿಗೆ ಪ್ರತಿಯಾಗಿ, ಬಟವಾಡೆಯಾದ ಮೊತ್ತ ರೂ.3,62,08.66 ಕೋಟಿ (ರಾಜಸ್ವ ಖರ್ಚು ರೂ.2,88,13.36 ಕೋಟಿ ಮತ್ತು ಬಂಡವಾಳ ಖರ್ಚು ರೂ.73,95.30 ಕೋಟಿ) ಆಗಿದ್ದು ವಿನಿಯೋಗ ಮತ್ತು ಅನುದಾನಗಳಡಿಯಲ್ಲಿ ಒಟ್ಟು ರೂ.53,19.51 ಕೋಟಿ ಮೊತ್ತದ ಉಳಿತಾಯವಾಗಿರುತ್ತದೆ. ಇದು, ರೂ.33,40.35 ಕೋಟಿಗಳು ಆರ್ಥಿಕ ಇಲಾಖೆಯ ನಿಯಂತ್ರಣದಲ್ಲಿನ ಅನುದಾನ/ ವಿನಿಯೋಗಗಳಲ್ಲಿ, ರೂ.4,65.58 ಕೋಟಿಗಳು ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ, ರೂ.4,28.75 ಕೋಟಿಗಳು ಕೃಷಿ ಮತ್ತು ತೋಟಗಾರಿಕೆ ಇಲಾಖೆ, ರೂ.3,83.47 ಕೋಟಿಗಳು ಲೋಕೋಪಯೋಗಿ ಇಲಾಖೆ, ರೂ.3,00.71 ಕೋಟಿಗಳು ಜಲ ಸಂಪನ್ಮೂಲ ಇಲಾಖೆ, ರೂ.2,76.39 ಕೋಟಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೂ.2,60.17 ಕೋಟಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರೂ.1,20.67 ಕೋಟಿಗಳು ಸಮಾಜ ಕಲ್ಯಾಣ ಇಲಾಖೆ, ರೂ.1,05.79 ಕೋಟಿಗಳು ಶಿಕ್ಷಣ ಇಲಾಖೆ, ರೂ.88.82 ಕೋಟಿಗಳು ಯೋಜನೆ, ಅಂಕಿಅಂಶ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ರೂ.52.85 ಕೋಟಿಗಳು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ ಗಳಲ್ಲಿನ ಉಳಿತಾಯದೊಂದಿಗೆ, ರಾಜಸ್ವ ಇಲಾಖೆಯಲ್ಲಿನ ರೂ.3,94.55 ಕೋಟಿಗಳು ಮತ್ತು ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯಲ್ಲಿನ ರೂ.3,28.96 ಕೋಟಿಗಳ ಹೆಚ್ಚುವರಿ ವೆಚ್ಚದ ಸರಿದೂಗಿಸುವಿಕೆಯಿಂದ ಉಂಟಾಗಿದೆ.

ವೆಚ್ಚದಲ್ಲಿ ಕಡಿತೆ ಮಾಡಿಕೊಳ್ಳಲು ಬರುವಂತಹ ವಸೂಲಿಗಳು ರೂ.12,35.38 ಕೋಟಿಗಳಾಗಿದ್ದು, ಇದು ಆಯವ್ಯಯ ಪಟ್ಟಿಯಲ್ಲಿ ತೋರಿಸಿದ ಅಂದಾಜು ಮೊತ್ತಕ್ಕಿಂತ ರೂ.2,81.02 ಕೋಟಿ ಅಧಿಕವಾಗಿದೆ.

**ಅಧ್ಯಾಯ - II**

**ಲೆಕ್ಕಗಳ ಮುಖ್ಯಾಂಶಗಳು**

ಕ್ರ. ಸಂ.	ವಿವರಗಳು	ಆಯವ್ಯಯ ಅಂದಾಜು 2005-06	ವಾಸ್ತವಿಕ	ವಾಸ್ತವಿಕ ಹಾಗೂ ಅಂದಾಜುಗಳ ಶೇಕಡಾವಾರು	ವಾಸ್ತವಿಕ ಹಾಗೂ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ * ಶೇಕಡಾವಾರು
		(ಕೋಟಿ ರೂಪಾಯಿಗಳಲ್ಲಿ)			
01.	ತೆರಿಗೆ ರಾಜಸ್ವ	2,24,40.56	2,28,44.97	101.80	13.65
02.	ತೆರಿಗೆಯೇತರ ರಾಜಸ್ವ	40,90.30	38,74.71	94.73	2.31
03.	ಸಹಾಯಾನುದಾನಗಳು ಮತ್ತು ಅಂಶದಾನಗಳು	26,87.61	36,32.37	135.15	2.17
<b>04.</b>	<b>ರಾಜಸ್ವ ಜಮೆಗಳು (1+2+3)</b>	<b>2,92,18.47</b>	<b>3,03,52.05</b>	<b>103.88</b>	<b>18.13</b>
05.	ಸಾಲಗಳು ಮತ್ತು ಮುಂಗಡಗಳ ವಸೂಲಾತಿ	29.91	1,23.55	413.07	0.08
06.	ಇತರ ಜಮೆಗಳು	...	...		
07.	ಋಣ ಮತ್ತು ಇತರೆ ಜವಾಬ್ದಾರಿಗಳು	47,14.47 (#)	36,86.82 (\$)	78.20	2.20
<b>08.</b>	<b>ಬಂಡವಾಳ ಜಮೆಗಳು (5+6+7)</b>	<b>47,44.38</b>	<b>38,10.37</b>	<b>80.31</b>	<b>2.28</b>
<b>09.</b>	<b>ಒಟ್ಟಾರೆ ಜಮೆಗಳು (4+8)</b>	<b>3,39,62.85</b>	<b>3,41,62.42</b>	<b>100.59</b>	<b>20.41</b>
<b>10.</b>	<b>ಯೋಜನೇತರ ವೆಚ್ಚ (11+13)</b>	<b>2,26,72.74</b>	<b>2,30,31.41</b>	<b>101.58</b>	<b>13.76</b>
11.	ರಾಜಸ್ವ ಲೆಕ್ಕ - ಯೋಜನೇತರ ವೆಚ್ಚ	2,25,78.61	2,29,72.22	101.74	13.72
12.	11ರ ಮೊತ್ತದಲ್ಲಿ ಬಡ್ಡಿ ಸಂದಾಯ ಯೋಜನೇತರ ವೆಚ್ಚ	40,28.95	37,64.82	93.44	2.25
13.	ಬಂಡವಾಳ ಲೆಕ್ಕ - ಯೋಜನೇತರ ವೆಚ್ಚ	94.13	59.19	62.88	0.04
<b>14.</b>	<b>ಯೋಜನಾ ವೆಚ್ಚ (15+16)</b>	<b>1,12,90.11</b>	<b>1,11,31.01</b>	<b>98.59</b>	<b>6.65</b>
15.	ರಾಜಸ್ವ ಲೆಕ್ಕ - ಯೋಜನಾ ವೆಚ್ಚ	57,85.40	50,68.67	87.61	3.03
16.	ಬಂಡವಾಳ ಲೆಕ್ಕ - ಯೋಜನಾ ವೆಚ್ಚ	55,04.71	60,62.34	110.13	3.62
<b>17.</b>	<b>ಒಟ್ಟಾರೆ ವೆಚ್ಚ {(10+14) = (18+19)}</b>	<b>3,39,62.85</b>	<b>3,41,62.42</b>	<b>100.59</b>	<b>20.41</b>
18.	ರಾಜಸ್ವ ವೆಚ್ಚ (11+15)	2,83,64.01	2,80,40.89	98.86	16.75
19.	ಬಂಡವಾಳ ವೆಚ್ಚ (13+16)	55,98.84 (&)	61,21.53 (@)	109.34	3.66
<b>20.</b>	<b>ರಾಜಸ್ವ ಹೆಚ್ಚಳ (4-18)</b>	<b>8,54.46</b>	<b>23,11.16</b>	<b>270.48</b>	<b>1.38</b>
<b>21.</b>	<b>ವಿತ್ತೀಯ ಕೊರತೆ {(17) - (4+5+6) = 7}</b>	<b>47,14.47</b>	<b>36,86.82</b>	<b>78.20</b>	<b>2.20</b>

(\* ) 2005-06ನೇ ವರ್ಷದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ: ರೂ.16,73,99 ಕೋಟಿ. (ಆಕರ: ಆಯವ್ಯಯದ ಪಕ್ಷಿ ನೋಟ 2006-07).

(#) (i) ಸಾರ್ವಜನಿಕ ಋಣಗಳಿಂದ ನಿವ್ವಳ ಅಂಶದಾನ (ರೂ.38,22.82 ಕೋಟಿ), (ii) ಸಾರ್ವಜನಿಕ ಲೆಕ್ಕ (ರೂ.8,68.56 ಕೋಟಿ) ಮತ್ತು (iii) ನಗದು ಶಿಲ್ಕು (ರೂ.23.09 ಕೋಟಿ)ಗಳನ್ನು ಒಳಗೊಂಡಿರುತ್ತದೆ.

(\$ ) (i) ಸಾರ್ವಜನಿಕ ಋಣಗಳಿಂದ ನಿವ್ವಳ ಅಂಶದಾನ (ರೂ.48,52.69 ಕೋಟಿ), (ii) ಸಾದಿಲ್ಕಾರು ನಿಧಿ (ರೂ.38.91 ಕೋಟಿ), (iii) ಸಾರ್ವಜನಿಕ ಲೆಕ್ಕ (- ರೂ.11,75.19 ಕೋಟಿ) ಮತ್ತು (iv) ನಗದು ಶಿಲ್ಕು (- ರೂ.29.59 ಕೋಟಿ) ಗಳನ್ನು ಒಳಗೊಂಡಿರುತ್ತದೆ.

(&) ಬಂಡವಾಳ ವೆಚ್ಚ (ರೂ.53,64.54 ಕೋಟಿ) ಮತ್ತು ಸಾಲ ಮತ್ತು ಮುಂಗಡಗಳು (ರೂ.2,34.30 ಕೋಟಿ) ಒಳಗೊಂಡಿರುತ್ತದೆ.

@) ಬಂಡವಾಳ ವೆಚ್ಚ (ರೂ.58,21.93 ಕೋಟಿ) ಮತ್ತು ಸಾಲ ಮತ್ತು ಮುಂಗಡಗಳು (ರೂ.2,99.60 ಕೋಟಿ) ಒಳಗೊಂಡಿರುತ್ತದೆ.

## ಜಮೆಗಳು ಮತ್ತು ಬಟವಾಡೆಗಳು

2005-06ನೆ ವರ್ಷದ ಸಂಕ್ಷಿಪ್ತ ಲೆಕ್ಕಗಳು ಈ ಕೆಳಕಂಡ ಕೋಷ್ಟಕದಲ್ಲಿದೆ.

( ಕೋಟಿ ರೂಪಾಯಿಗಳಲ್ಲಿ )

ಒಟ್ಟು ಜಮೆಗಳು	3,41,62.42	ಒಟ್ಟು ಬಟವಾಡೆಗಳು	3,41,62.42
ರಾಜಸ್ವ ಜಮೆಗಳು	3,03,52.05 (88.85)	ರಾಜಸ್ವ ಬಟವಾಡೆಗಳು	2,80,40.89 (82.08)
ಬಂಡವಾಳ ಜಮೆಗಳು <sup>(@)</sup>	38,10.37 (11.15)	ಬಂಡವಾಳ ಬಟವಾಡೆಗಳು <sup>(&amp;)</sup>	61,21.53 (17.92)

ಸೂಚನೆ: ಅವರಣದಲ್ಲಿ ತೋರಿಸಲಾಗಿರುವ ಅಂಕಗಳು ಒಟ್ಟು ಜಮೆಗಳ / ಒಟ್ಟು ಬಟವಾಡೆಗಳ ಶೇಕಡ ಭಾಗವಾಗಿರುತ್ತದೆ.

(@) ಬಂಡವಾಳ ಜಮೆಯು ಸಾರ್ವಜನಿಕ ಋಣಗಳಿಂದ ನಿವ್ವಳ ಜಮೆ (ರೂ.48,52.69 ಕೋಟಿ), ಸಾಲ ಮತ್ತು ಮುಂಗಡಗಳ ಜಮೆ (ರೂ.1,23.55 ಕೋಟಿ), ಸಾದಿಲ್ವಾರು ನಿಧಿ - ನಿವ್ವಳ ಜಮೆ (ರೂ.38.91 ಕೋಟಿ), ಸಾರ್ವಜನಿಕ ಲೆಕ್ಕಗಳಿಂದ ನಿವ್ವಳ ಜಮೆ (- ರೂ.11,75.19 ಕೋಟಿ) ಮತ್ತು ನಗದು ಶಿಲ್ಕಿನ ವೃದ್ಧಿ (- ರೂ.29.59 ಕೋಟಿ)ಗಳನ್ನು ಒಳಗೊಂಡಿರುತ್ತದೆ.

(&) ಬಂಡವಾಳ ಬಟವಾಡೆಗಳು ಬಂಡವಾಳ ವೆಚ್ಚ (ರೂ.58,21.93 ಕೋಟಿ) ಮತ್ತು ರಾಜ್ಯ ಸರ್ಕಾರ ನೀಡಿದ ಸಾಲ ಮತ್ತು ಮುಂಗಡ (ರೂ.2,99.60 ಕೋಟಿ)ಗಳನ್ನು ಒಳಗೊಂಡಿರುತ್ತದೆ.

## ಜಮೆಗಳು

### ರಾಜಸ್ವ ಜಮೆಗಳು

ಒಟ್ಟು ತೆರಿಗೆ ರಾಜಸ್ವವು ರೂ.2,28,44.97 ಕೋಟಿ ಮತ್ತು ತೆರಿಗೆಯೇತರ ರಾಜಸ್ವವು ರೂ.38,74.71 ಕೋಟಿ ಆಗಿದ್ದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಕ್ರಮವಾಗಿ ಶೇಕಡ 13.65 ಮತ್ತು 2.31 ಆಗಿರುತ್ತದೆ.

ಪ್ರಧಾನವಾಗಿ ಈ ರಾಜಸ್ವ ಸಂಗ್ರಹಣೆಯು ಕೆಳಗೆ ಸೂಚಿಸಿರುವ ಮೂಲಗಳಿಂದ ಆಗಿರುತ್ತದೆ.

ಲೆಕ್ಕ ಶೀರ್ಷಿಕೆ	ಕೋಟಿ ರೂಪಾಯಿಗಳಲ್ಲಿ	
ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಣ ತೆರಿಗೆಗಳು	98,69.54	(5.90)
ರಾಜ್ಯ ಅಬಕಾರಿ	33,96.79	(2.03)
ಮುದ್ರಾಂಕ ಮತ್ತು ನೋಂದಣಿ ಶುಲ್ಕ	22,12.20	(1.32)
ವಿವಿಧ ಸಾಮಾನ್ಯ ಸೇವೆಗಳು	17,92.76	(1.07)
ನಿಗಮ ತೆರಿಗೆ	11,63.33	(0.69)
ವಾಹನ ತೆರಿಗೆಗಳು	11,05.45	(0.66)
ಕೇಂದ್ರ ಅಬಕಾರಿ ಶುಲ್ಕ	10,96.19	(0.65)
ಸರಕುಗಳ ಮತ್ತು ಪ್ರಯಾಣಿಕರ ಮೇಲಣ ತೆರಿಗೆ	10,41.45	(0.62)
ಸೀಮಾ ಶುಲ್ಕ	8,21.42	(0.49)
ನಿಗಮ ತೆರಿಗೆಯ ಹೊರತು ವರಮಾನದ ಮೇಲಣ ತೆರಿಗೆಗಳು	8,20.06	(0.49)
ಇತರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು	4,26.76	(0.25)

ಸೂಚನೆ: ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಪ್ರತಿಶತಾಂಶವನ್ನು ಅವರಣದಲ್ಲಿ ತೋರಿಸಲಾಗಿದೆ.

2005-06ನೆ ವರ್ಷದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ: ರೂ.16,73,99 ಕೋಟಿ



ಸದರಿ ವರ್ಷದಲ್ಲಿ ನಿವ್ವಳ ತೆರಿಗೆ ರಾಜಸ್ವವು ಆಯವ್ಯಯ ಅಂದಾಜಿಗಿಂತ ರೂ.4,04.41 ಕೋಟಿ ಅಧಿಕವಾಗಿದ್ದಿತು. ಇದು ಮುಖ್ಯವಾಗಿ ರಾಜ್ಯ ಅಬಕಾರಿ (ರೂ.3,99.07 ಕೋಟಿ), ಸೇವಾತೆರಿಗೆ (ರೂ.1,05.72 ಕೋಟಿ), ಮುದ್ರಾಂಕ ಮತ್ತು ನೋಂದಣಿ ಶುಲ್ಕ (ರೂ.32.20 ಕೋಟಿ), ನಿಗಮ ತೆರಿಗೆ ಹೊರತುಪಡಿಸಿ ವರಮಾನ ತೆರಿಗೆಗಳಲ್ಲಿ ಕೇಂದ್ರ ಸರ್ಕಾರದಿಂದ ಬಂದ ರಾಜ್ಯದಪಾಲು (ರೂ.2,44.06 ಕೋಟಿ) ಮತ್ತು ಸೀಮಾ ಸುಂಕ (ರೂ.1,35.10 ಕೋಟಿ) ಗಳಲ್ಲಿನ ಹೆಚ್ಚಳದಿಂದ ಉಂಟಾಗಿದೆ. ಈ ಹೆಚ್ಚಳವು ಆಯವ್ಯಯದ ಅಂದಾಜುಗಳಿಗೆ ಹೋಲಿಸಿದಂತೆ ಮುಖ್ಯವಾಗಿ ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಣ ತೆರಿಗೆಗಳು (ರೂ.6,26.76 ಕೋಟಿ) ಮತ್ತು ಕೇಂದ್ರ ಸರ್ಕಾರದಿಂದ ಪಡೆದ ನಿಗಮ ತೆರಿಗೆಯಲ್ಲಿನ ರಾಜ್ಯದಪಾಲು (ರೂ.36.67 ಕೋಟಿ) ಗಳಲ್ಲಿ ಉಂಟಾದ ಕಡಿಮೆ ಜಮೆಗಳ ಸರಿದೂಗಿಸುವಿಕೆಯಿಂದ ಉಂಟಾಗಿದೆ.

ಒಟ್ಟು ರಾಜಸ್ವ ಜಮೆಯಲ್ಲಿ ವಿವಿಧ ತೆರಿಗೆಗಳು, ತೆರಿಗೆಯೇತರ ರಾಜಸ್ವ ಮತ್ತು ಸಹಾಯಾನುದಾನಗಳು ಮತ್ತು ಅಂಶದಾನಗಳ ಪಾಲು ಈ ಕೆಳಕಂಡಂತಿದೆ.

**ರಾಜಸ್ವ ಜಮೆಗಳು ಮತ್ತು ಸಹಾಯಾನುದಾನ ಮತ್ತು ಅಂಶದಾನಗಳು**


ಅಂಗಗಳು	ವಾಸ್ತವಿಕ ( ಕೋಟಿ ರೂಪಾಯಿಗಳಲ್ಲಿ )	ಒಟ್ಟು ರಾಜಸ್ವ ಜಮೆಗೆ ಶೇಕಡಾವಾರು
<b>ಅ. ತೆರಿಗೆ ರಾಜಸ್ವ *</b>	<b>2,28,44.97</b>	<b>75.26</b>
ವರಮಾನ ಮತ್ತು ವೆಚ್ಚದ ಮೇಲಣ ತೆರಿಗೆಗಳು	23,15.02	7.63
ಆಸ್ತಿ ಮತ್ತು ಬಂಡವಾಳ ವ್ಯವಹಾರಗಳ ಮೇಲಣ ತೆರಿಗೆಗಳು	23,30.99	7.68
ಸರಕು ಮತ್ತು ಸೇವೆಗಳ ಮೇಲಣ ತೆರಿಗೆ	1,81,98.96	59.95
<b>ಬ. ತೆರಿಗೆಯೇತರ ರಾಜಸ್ವ</b>	<b>38,74.71</b>	<b>12.77</b>
ವಿತ್ತೀಯ ಸೇವೆಗಳು	...	...
ಬಡ್ಡಿ ಜಮೆಗಳು, ಲಾಭ ಮತ್ತು ಲಾಭಾಂಶಗಳು	2,99.88	0.99
ಸಾಮಾನ್ಯ ಸೇವೆಗಳು	20,30.21	6.69
ಸಾಮಾಜಿಕ ಸೇವೆಗಳು	1,29.13	0.43
ಆರ್ಥಿಕ ಸೇವೆಗಳು	14,15.49	4.66
<b>ಕ. ಸಹಾಯಾನುದಾನಗಳು ಮತ್ತು ಅಂಶದಾನಗಳು</b>	<b>36,32.37</b>	<b>11.97</b>
<b>ಒಟ್ಟು ರಾಜಸ್ವ ಜಮೆಗಳು</b>	<b>3,03,52.05</b>	<b>100.00</b>

(\* ) ಕೇಂದ್ರ ಸರ್ಕಾರದಿಂದ ಪಡೆದ ವಿವಿಧ ಕೇಂದ್ರ ತೆರಿಗೆಯಲ್ಲಿನ ರಾಜ್ಯದ ಪಾಲು ರೂ.42,13.12 ಕೋಟಿ ಒಳಗೊಂಡಿದೆ.

**ಬಂಡವಾಳ ಜಮೆಗಳು**

ಸದರಿ ವರ್ಷದಲ್ಲಿ ಒಟ್ಟಾರೆ ಬಂಡವಾಳ ಜಮೆಯು ಆಯವ್ಯಯ ಅಂದಾಜಿಗಿಂತ ರೂ.9,34.01 ಕೋಟಿಗಳಷ್ಟು , ಋಣ ಮತ್ತು ಇತರೆ ಜವಾಬ್ದಾರಿಗಳು ರೂ.10,27.65 ಕೋಟಿಗಳಷ್ಟು ಕಡಿಮೆಯಾಗಿತ್ತು ಮತ್ತು ಸಾಲ ಮತ್ತು ಮುಂಗಡಗಳ ವಸೂಲಿಯು ಆಯವ್ಯಯ ಅಂದಾಜಿಗಿಂತ ರೂ.93.64 ಕೋಟಿಗಳಷ್ಟು ಅಧಿಕವಾಗಿತ್ತು.

### ಜಮೆಗಳು



### ಬಟವಾಡೆಗಳು

#### ರಾಜಸ್ವ ಬಟವಾಡೆಗಳು

ರೂ.2,80,40.89 ಕೋಟಿಗಳ ನಿವ್ವಳ ರಾಜಸ್ವ ಬಟವಾಡೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 16.75 ರಷ್ಟಿತ್ತು. ಇದು ಆಯವ್ಯಯದ ಅಂದಾಜಿಗಿಂತ ರೂ.3,23.12 ಕೋಟಿ ಕಡಿಮೆ ಆಗಿದ್ದು ಇದು ಯೋಜನಾವೆಚ್ಚದಲ್ಲಿ ರೂ.7,16.73 ಕೋಟಿಗಳಷ್ಟು ಕಡಿಮೆ ಮತ್ತು ಯೋಜನೇತರ ವೆಚ್ಚದಲ್ಲಿ ರೂ.3,93.61 ಕೋಟಿಗಳಷ್ಟು ಹೆಚ್ಚಾಗಿದ್ದುದರಿಂದ ಉಂಟಾಗಿತ್ತು.

#### ಬಂಡವಾಳ ಬಟವಾಡೆಗಳು

ರೂ.61,21.53 ಕೋಟಿಗಳ ಬಂಡವಾಳ ಬಟವಾಡೆಗಳು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 3.66 ರಷ್ಟಿತ್ತು. ಇದು ಆಯವ್ಯಯದ ಅಂದಾಜಿಗಿಂತ ರೂ.5,22.69 ಕೋಟಿ ಅಧಿಕವಾಗಿದ್ದು, ಇದು ಯೋಜನೆಯ ಭಾಗದಲ್ಲಿ ರೂ.5,57.63 ಕೋಟಿಗಳ ಹೆಚ್ಚಳ ಮತ್ತು ಯೋಜನೇತರ ಭಾಗದಲ್ಲಿ ರೂ.34.94 ಕೋಟಿ ಕಡಿಮೆಯಿಂದ ಉಂಟಾಗಿತ್ತು.

#### ಯೋಜನಾ ಬಟವಾಡೆಗಳು

ಯೋಜನಾ ಬಟವಾಡೆಗಳು 2005-06ನೆ ಸಾಲಿನಲ್ಲಿ ರೂ.1,11,31.01 ಕೋಟಿ ಆಗಿದ್ದು, ಅದರಲ್ಲಿ ರಾಜಸ್ವ ವಿಭಾಗದಲ್ಲಿ ರೂ.50,68.67 ಕೋಟಿ ಮತ್ತು ಬಂಡವಾಳ ವಿಭಾಗದಲ್ಲಿ ರೂ.60,62.34 ಕೋಟಿ ಆಗಿದ್ದವು. ಪ್ರಸ್ತುತ ಸಾಲಿನಲ್ಲಿ ರಾಜ್ಯ ಯೋಜನೆಗಳ ಬಟವಾಡೆಗಳು ರೂ.1,01,91.09 ಕೋಟಿಗಳು ಮತ್ತು ಕೇಂದ್ರ ಯೋಜನಾ ಬಟವಾಡೆಗಳು ರೂ.9,39.92 ಕೋಟಿಗಳಷ್ಟಿತ್ತು. ಕೇಂದ್ರ ಪ್ರಾಯೋಜನೆಯ ಯೋಜನೆಗಳಲ್ಲಿನ ರಾಜ್ಯದ ಪಾಲು ಮತ್ತು ಕೇಂದ್ರದ ಪಾಲನ್ನು ಕ್ರಮವಾಗಿ ರಾಜ್ಯ ಯೋಜನೆ ಮತ್ತು ಕೇಂದ್ರ ಯೋಜನೆ ಕಾರ್ಯಕ್ರಮಗಳಲ್ಲಿ ಸೇರಿಸಲಾಗಿದೆ.

**ಯೋಜನೇತರ ಬಟವಾಡೆಗಳು**


2005-06ನೆ ಸಾಲಿನಲ್ಲಿ ಯೋಜನೇತರ ಬಟವಾಡೆಗಳು ರೂ.2,30,31.41 ಕೋಟಿ ಆಗಿದ್ದು, ಅದರಲ್ಲಿ ರಾಜಸ್ವ ವಲಭಾಗದಲ್ಲಿ ರೂ.2,29,72.22 ಕೋಟಿ ಮತ್ತು ಬಂಡವಾಳ ವಿಭಾಗದಲ್ಲಿ ರೂ.59.19 ಕೋಟಿ ಆಗಿದ್ದವು.

ವೆಚ್ಚದ ವಿಭಾಗೀಯ ಹಂಚಿಕೆ ಮತ್ತು ಒಟ್ಟು ರಾಜಸ್ವ ವೆಚ್ಚಕ್ಕೆ ಅವುಗಳ ಪ್ರತಿಶತ ದರವನ್ನು ಈ ಕೆಳಗೆ ಸೂಚಿಸಿದೆ.

**ವೆಚ್ಚದ ವಿಭಾಗೀಯ ಹಂಚಿಕೆ ಮತ್ತು ರಾಜಸ್ವ ವೆಚ್ಚಕ್ಕೆ ಅದರ ಪ್ರತಿಶತ ದರ**

ಭಾಗಗಳು	ಮೊತ್ತ (ಕೋಟಿ ರೂಪಾಯಿಗಳಲ್ಲಿ)	ರಾಜಸ್ವ ವೆಚ್ಚಕ್ಕೆ ಪ್ರತಿಶತ
i) ವಿತ್ತೀಯ ಸೇವೆಗಳು	<b>3,96.21</b>	<b>1.41</b>
ವರಮಾನ ಮತ್ತು ವೆಚ್ಚದ ಮೇಲಣ ತೆರಿಗೆ ಸಂಗ್ರಹಣೆ	2.82	0.01
ಆಸ್ತಿ ಮತ್ತು ಬಂಡವಾಳ ವ್ಯವಹಾರಗಳ ಮೇಲಣ ತೆರಿಗೆ ಸಂಗ್ರಹಣೆ	1,76.95	0.63
ಸರಕು ಮತ್ತು ಸೇವೆಗಳ ಮೇಲಣ ತೆರಿಗೆ ಸಂಗ್ರಹಣೆ	1,77.03	0.63
ಇತರ ವಿತ್ತೀಯ ಸೇವೆಗಳು	39.41	0.14
ii) ರಾಜ್ಯದ ಅಂಗಗಳು	<b>2,47.63</b>	<b>0.88</b>
iii) ಬಡ್ಡಿ ಸಂದಾಯ ಮತ್ತು ಖರೀದಿ ಸೇವೆ	<b>37,64.82</b>	<b>13.43</b>
iv) ಆಡಳಿತ ಸೇವೆಗಳು	<b>17,32.40</b>	<b>6.18</b>
v) ನಿವೃತ್ತಿ ವೇತನ ಮತ್ತು ವಿವಿಧ ಸಾಮಾನ್ಯ ಸೇವೆಗಳು	<b>38,94.76</b>	<b>13.89</b>
vi) ಸಾಮಾಜಿಕ ಸೇವೆಗಳು	<b>88,98.79</b>	<b>31.74</b>
vii) ಆರ್ಥಿಕ ಸೇವೆಗಳು	<b>79,47.32</b>	<b>28.34</b>
viii) ಸಹಾಯಾನುದಾನ ಮತ್ತು ಅಂಶದಾನಗಳು	<b>11,58.96</b>	<b>4.13</b>
<b>ಒಟ್ಟು ವೆಚ್ಚ ( ರಾಜಸ್ವ ಲೆಕ್ಕ )</b>	<b>2,80,40.89</b>	<b>100.00</b>

**ಬಟವಾಡೆಗಳು**



## ವೆಚ್ಚದ ಪ್ರವೃತ್ತಿ

ಕೆಲವು ಪ್ರಮುಖ ವಿಭಾಗಗಳಲ್ಲಿ 2001-02 ವರ್ಷದಿಂದ 2005-06 ವರ್ಷದ ಅವಧಿಯಲ್ಲಿ ವೆಚ್ಚದ ಪ್ರವೃತ್ತಿಯು ಈ ಕೆಳಗೆ ಕಾಣಿಸಿರುವ ರೀತಿಯಲ್ಲಿರುತ್ತದೆ.

### ಆಯ್ಕೆ ವಿಭಾಗಗಳಲ್ಲಿನ ವೆಚ್ಚದ ವಿವರಣೆ

ವಿಭಾಗ	2001-02		2002-03		2003-04		2004-05		2005-06	
	ವಾಸ್ತವಿಕ	ಆ.ಅಂ./ ಪ.ಅಂ. ಶತಾಂಶ	ವಾಸ್ತವಿಕ	ಆ.ಅಂ./ ಪ.ಅಂ. ಶತಾಂಶ	ವಾಸ್ತವಿಕ	ಆ.ಅಂ./ ಪ.ಅಂ. ಶತಾಂಶ	ವಾಸ್ತವಿಕ	ಆ.ಅಂ./ ಪ.ಅಂ. ಶತಾಂಶ	ವಾಸ್ತವಿಕ	ಆ.ಅಂ./ ಪ.ಅಂ. ಶತಾಂಶ
( ಕೋಟಿ ರೂಪಾಯಿಗಳಲ್ಲಿ )										
<b>ಅ. ಸಾಮಾಜಿಕ ಸೇವೆಗಳು</b>										
ಶಿಕ್ಷಣ, ಕ್ರೀಡೆಗಳು, ಕಲೆ ಮತ್ತು ಸಂಸ್ಕೃತಿ	35,01.41	97.28 101.59	35,64.01	92.32 96.57	37,66.02	94.44 98.29	43,57.91	99.30 96.81	48,37.40	100.02 98.69
ಆರೋಗ್ಯ ಮತ್ತು ಕುಟುಂಬ ಕಲ್ಯಾಣ	9,86.32	85.09 91.27	9,53.65	85.09 88.29	9,58.93	89.93 93.67	10,35.61	97.29 97.16	11,38.50	93.79 97.91
<b>ಬ. ಆರ್ಥಿಕ ಸೇವೆಗಳು</b>										
ಕೃಷಿ ಮತ್ತು ಸಂಬಂಧಪಟ್ಟ ಚಟುವಟಿಕೆಗಳು	10,88.11	85.06 96.01	10,77.10	77.95 92.50	13,48.92	99.78 87.49	20,64.91	111.48 96.96	28,66.65	114.37 112.25
ಗ್ರಾಮೀಣ ಅಭಿವೃದ್ಧಿ	4,78.71	81.63 108.05	5,22.55	103.12 106.00	4,55.07	75.32 64.59	6,96.86	101.23 95.16	7,76.00	87.13 87.22
ನೀರಾವರಿ ಮತ್ತು ಪ್ರವಾಹ ನಿಯಂತ್ರಣ	1,90.76	92.96 111.25	2,06.73	92.61 107.13	1,79.06	92.40 99.24	2,13.91	98.55 99.20	2,15.82	107.00 106.07
ಇಂಧನ / ವಿದ್ಯುಚ್ಛಕ್ತಿ	23,36.69	99.00 99.00	19,06.92	77.08 71.97	17,33.05	80.38 91.70	18,96.71 <sup>^</sup>	118.30 <sup>^</sup> 119.05 <sup>^</sup>	18,36.93	102.79 101.88
ಸಾರಿಗೆ	5,13.62	100.30 112.59	3,95.79	65.33 73.12	3,11.43	59.75 69.78	6,17.60	136.91 107.58	7,56.10	125.33 88.04
ಸಾಮಾನ್ಯ ಆರ್ಥಿಕ ಸೇವೆಗಳು	3,52.19	123.35 93.78	3,23.71	84.89 86.14	3,61.78	97.26 100.06	6,49.68	201.41 201.24	9,50.91	216.64 201.07

ಸೂಚನೆ: i) ಆ.ಅಂ. - ಆಯವ್ಯಯ ಅಂದಾಜು; ಪ.ಅಂ. - ಪರಿಷ್ಕೃತ ಆಯವ್ಯಯ ಅಂದಾಜು

ಸೂಚನೆ: ii) ಓರೆ ಮುದ್ರಣದಲ್ಲಿ ಸೂಚಿಸಿರುವ ಅಂಕಗಳು ಪರಿಷ್ಕೃತ ಅಂದಾಜಿನ ಶತಾಂಶ ಭಾಗವಾಗಿರುತ್ತದೆ.

<sup>^</sup> ವಿದ್ಯುಚ್ಛಕ್ತಿ ಸಹಾಯಧನಕ್ಕೆ ಸಂಬಂಧಿಸಿದಂತೆ ಪುಸ್ತಕ ಹೊಂದಾಣಿಕೆಯಲ್ಲಿನ ತಿದ್ದುಪಡಿಯಿಂದಾಗಿ ಅಂಕಗಳಲ್ಲಿ ವ್ಯತ್ಯಾಸವಿದೆ.

## ಋಣ ಮತ್ತು ದಾಯಿತ್ವಗಳು

2005-06 ಸಾಲಿಗೆ ಬಾಕಿ ಉಳಿದ ಸಾರ್ವಜನಿಕ ಋಣದ ಮೊತ್ತ ರೂ.4,00,48.93 ಕೋಟಿ ಆಗಿದ್ದು ಅದರಲ್ಲಿ ಆಂತರಿಕ ಋಣ ರೂ.3,07,66.71 ಕೋಟಿ, ಕೇಂದ್ರ ಸರ್ಕಾರದಿಂದ ಪಡೆದ ಸಾಲ ಮತ್ತು ಮುಂಗಡಗಳು ರೂ.92,82.22 ಕೋಟಿ ಆಗಿರುತ್ತವೆ. ಸಾರ್ವಜನಿಕ ಲೆಕ್ಕದಲ್ಲಿ ಅಡಕವಾಗಿರುವ ಇತರೆ ದಾಯಿತ್ವಗಳು\* ರೂ.1,21,87.13 ಕೋಟಿಗಳು ಆಗಿರುತ್ತವೆ.

ಸಣ್ಣ ಉಳಿತಾಯ ಸಂಗ್ರಹಣೆ, ಭವಿಷ್ಯ ನಿಧಿಯಂತಹ ಕೆಲವು ಠೇವಣಿಗಳಿಗೆ ಮತ್ತು ಠೇವಣಿಗಳನ್ನಾಸ ಪರಿವಾಹಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸರಾಫ ಮತ್ತು ಟ್ರಸ್ಟಿಯಂತೆ ಕಾರ್ಯ ನಿರ್ವಹಿಸುತ್ತದೆ. ರಾಜ್ಯ ಸರ್ಕಾರದ ಒಟ್ಟಾರೆ ದಾಯಿತ್ವವು\* 2005-06 ಸಾಲಿನಲ್ಲಿ ರೂ.4,43.40 ಕೋಟಿಯಷ್ಟು ಏರಿತು.

\* ಸಣ್ಣ ಉಳಿತಾಯ, ಭವಿಷ್ಯ ನಿಧಿಗಳು, ವಿಮಾ ಮತ್ತು ನಿವೃತ್ತಿ ವೇತನ ನಿಧಿಗಳು, ಮೀಸಲು ನಿಧಿಗಳು ಮತ್ತು ಠೇವಣಿಗಳು ಒಳಗೊಂಡಿರುತ್ತದೆ.

ರೂ.2,80,40.89 ಕೋಟಿಗಳ ರಾಜಸ್ವ ವೆಚ್ಚದ ಶೇಕಡ 13.43 ರಷ್ಟು, ಅಂದರೆ ಒಟ್ಟು ರೂ.37,64.82 ಕೋಟಿ ಮೊತ್ತವು ಋಣ ಮತ್ತು ಇತರೆ ದಾಯಿತ್ವಗಳ/ಹೊಣೆಗಾರಿಕೆಗಳ ಮೇಲಿನ ಬಡ್ಡಿ ಸಂದಾಯಕ್ಕಾಗಿ ವ್ಯಯವಾಗಿದೆ. ಸಾರ್ವಜನಿಕ ಋಣದ ಮೇಲಿನ ಬಡ್ಡಿ ಸಂದಾಯ ರೂ.32,32.62 ಕೋಟಿ (ಆಂತರಿಕ ಋಣದ ಮೇಲೆ ರೂ.25,17.46 ಕೋಟಿ ಮತ್ತು ಕೇಂದ್ರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳ ಮೇಲೆ ರೂ.7,15.16 ಕೋಟಿ) ಮತ್ತು ಇತರೇ ದಾಯಿತ್ವಗಳ\* ಮೇಲೆ ರೂ.5,32.20 ಕೋಟಿ ಆಗಿದ್ದಿತು. 2005-06ನೇ ಸಾಲಿನಲ್ಲಿ ಬಡ್ಡಿ ಸಂದಾಯದ ವೆಚ್ಚ ರೂ.29.23 ಕೋಟಿಯಷ್ಟು ಇಳಿದಿತ್ತು.

2005-06ನೇ ಸಾಲಿನಲ್ಲಿ ರಾಜ್ಯದ ಆಂತರಿಕ ಋಣ ರೂ.49,94.89 ಕೋಟಿಯಷ್ಟು ಆಗಿತ್ತು. ಆಂತರಿಕ ಋಣದ ತೀರಿಕೆ (ರೂ.3,93.36 ಕೋಟಿ) ಮತ್ತು ಆಂತರಿಕ ಋಣದ ಮೇಲಣ ಬಡ್ಡಿ ಸಂದಾಯ (ರೂ.25,17.46 ಕೋಟಿ) ಗಳ ಒಟ್ಟು ಮೊತ್ತ 2005-06ನೇ ಸಾಲಿನ ಆಂತರಿಕ ಋಣಗಳ ಶೇಕಡ 58.28 ರಷ್ಟಿತ್ತು.

### ಬಂಡವಾಳ ಹೂಡಿಕೆಗಳು ಮತ್ತು ಪ್ರತಿಫಲಗಳು

2005-06 ರ ಅಂತ್ಯಕ್ಕೆ ಶಾಸನಬದ್ಧನಿಗಮಗಳು, ಸರ್ಕಾರಿ ಕಂಪೆನಿಗಳು, ಕೂಡುಬಂಡವಾಳ ಕಂಪೆನಿಗಳು, ಸಹಕಾರಿ ಬ್ಯಾಂಕುಗಳು ಮತ್ತು ಸಂಘಗಳು ಮುಂತಾದವುಗಳಲ್ಲಿ ರಾಜ್ಯ ಸರ್ಕಾರವು ಹೂಡಿದ ಬಂಡವಾಳದ ಒಟ್ಟು ಮೊತ್ತ ರೂ.1,40,52.53 ಕೋಟಿಗಳಷ್ಟಿತ್ತು. ಈ ಹೂಡಿಕೆಗಳ ಮೇಲೆ ಪಡೆದ ಪ್ರತಿಫಲವು ಸದರಿ ವರ್ಷದಲ್ಲಿ ರೂ.16.95 ಕೋಟಿಯಷ್ಟಿತ್ತು (ಹೂಡಿಕೆಯ ಶೇಕಡಾ 0.12 ರಷ್ಟಿತ್ತು). 2005-06ನೇ ಸಾಲಿನಲ್ಲಿ ಬಂಡವಾಳ ಹೂಡಿಕೆಗಳಲ್ಲಿ ರೂ.33,11.13 ಕೋಟಿಯಷ್ಟು ಏರಿಕೆಯಾಗಿತ್ತು. ಹೂಡಿಕೆಗಳ ಮೇಲೆ ಪಡೆದ ಪ್ರತಿಫಲ/ ಬಡ್ಡಿಯು ರೂ.0.22 ಕೋಟಿಯಷ್ಟು ಹೆಚ್ಚಾಗಿತ್ತು.

### ರಾಜ್ಯ ಸರ್ಕಾರ ನೀಡಿರುವ ಸಾಲಗಳು ಮತ್ತು ಮುಂಗಡಗಳು

2005-06 ಸಾಲಿನ ಅಂತ್ಯಕ್ಕೆ ರಾಜ್ಯ ಸರ್ಕಾರ ನೀಡಿದ ಸಾಲಗಳು ಮತ್ತು ಮುಂಗಡಗಳು ರೂ.59,43.57 ಕೋಟಿ ಆಗಿದ್ದವು. ಮಾರ್ಚ್ 2006 ಅಂತ್ಯಕ್ಕೆ ಒಟ್ಟು ಅಸಲು ರೂ.7,63.33 ಕೋಟಿ ಮತ್ತು ಸಾಲದ ಮೇಲಿನ ಬಡ್ಡಿ ರೂ.9,83.66 ಕೋಟಿ ವಸೂಲಿ ಬಾಕಿ<sup>#</sup> ಇದ್ದವು.

ಸರ್ಕಾರದ ನಿಗಮಗಳು/ ಕಂಪೆನಿಗಳು, ಸರ್ಕಾರೇತರ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಇತ್ಯಾದಿಗಳಿಗೆ 2005-06 ವರ್ಷಾಂತ್ಯಕ್ಕೆ ನೀಡಿದ ಸಾಲಗಳು ರೂ.52,30.82 ಕೋಟಿ<sup>\$</sup> ಆಗಿದ್ದಿತು.

### ಸ್ಥಳೀಯ ಸಂಸ್ಥೆಗಳು ಮತ್ತು ಇತರರಿಗೆ ಆರ್ಥಿಕ ನೆರವು

ಸ್ಥಳೀಯ ಸಂಸ್ಥೆಗಳು ಮತ್ತು ಇತರರಿಗೆ 2005-06ನೇ ಸಾಲಿನಲ್ಲಿ ರೂ.1,11,82.96 ಕೋಟಿ ಆರ್ಥಿಕ ನೆರವನ್ನು ನೀಡಲಾಗಿದೆ. 2001-02 ಸಾಲಿನಲ್ಲಿ ರೂ.74,28.83 ಕೋಟಿ ಇದ್ದ ನೆರವು 2005-06 ಸಾಲಿನಲ್ಲಿ ರೂ.1,11,82.96 ಕೋಟಿಗಳಾಗಿ, ಈ ಐದು ವರ್ಷಗಳಲ್ಲಿ ಶೇಕಡ 50.53 ರಷ್ಟು ಏರಿಕೆ ಆಗಿದೆ. ಒಟ್ಟು ಅನುದಾನದ ಪ್ರಧಾನ ಭಾಗವನ್ನು (ಶೇಕಡ 66.62) ಜಿಲ್ಲಾ ಪಂಚಾಯಿತಿ ಸಂಸ್ಥೆಗಳು ಬಳಸಿಕೊಂಡಿವೆ.

\* ಸಣ್ಣ ಉಳಿತಾಯ, ಭವಿಷ್ಯ ನಿಧಿಗಳು, ವಿಮಾ ಮತ್ತು ನಿವೃತ್ತಿ ವೇತನ ನಿಧಿಗಳು, ಮೀಸಲು ನಿಧಿಗಳು ಮತ್ತು ಠೇವಣಿಗಳನ್ನು ಒಳಗೊಂಡಿರುತ್ತದೆ.

# ಇಲಾಖಾಧಿಕಾರಿಗಳು ಲೆಕ್ಕದ ವಿವರಗಳನ್ನು ಸಂಕಲನೆ ಮಾಡುವಂತಹ ಸಾಲಗಳ ಮತ್ತು ಸಾಲದ ಬಾಕಿಗಳ ಮೊತ್ತ ಇಲ್ಲಿ ಸೇರಿಲ್ಲ.

\$ ಸಹಕಾರಿ ಸಂಸ್ಥೆಗಳ ಮತ್ತು ವ್ಯಕ್ತಿಪರ ಸಾಲಗಳ ಮತ್ತು ಮುಂಗಡಗಳನ್ನು ಹೊರತುಪಡಿಸಿ ಒಟ್ಟು ಮೊತ್ತವನ್ನು ಸೂಚಿಸುತ್ತದೆ.

**ಧನವಿನಿಯೋಗ ಲೆಕ್ಕ**

ಕರ್ನಾಟಕ ಸರ್ಕಾರದ 2005-06ನೆ ಸಾಲಿನ ಧನವಿನಿಯೋಗ ಲೆಕ್ಕವು ವರ್ಷಾಂತ್ಯ ಮಾರ್ಚ್ 31, 2006 ವರೆಗೆ ಮಾಡಿರುವ ವೆಚ್ಚದ ಲೆಕ್ಕವನ್ನು ಭಾರತದ ಸಂವಿಧಾನದ ಅನುಚ್ಛೇದ 204 ಮತ್ತು 205 ರೀತ್ಯಾ ವಿನಿಯೋಗ ಮಸೂದೆಯ ಅನುಬಂಧದಲ್ಲಿ ಸೂಚಿತವಾದ ಮತ್ತು ಅನುಮೋದಿಸಲ್ಪಟ್ಟ ಮೊತ್ತಕ್ಕೆ ಹೋಲಿಸಿ ವಿಶದಪಡಿಸುತ್ತದೆ.

ಧನವಿನಿಯೋಗ ಲೆಕ್ಕಗಳ ಪ್ರಕಾರ ರಾಜಸ್ವ ವೆಚ್ಚ ರೂ.2,88,13.36 ಕೋಟಿ, ಬಂಡವಾಳ ವೆಚ್ಚ ರೂ.61,92.64 ಕೋಟಿ, ಋಣ ಮರುಪಾವತಿ ರೂ.8,10.86 ಕೋಟಿ ಮತ್ತು ರಾಜ್ಯ ಸರ್ಕಾರದ ಸಾಲ ಮತ್ತು ಮುಂಗಡಗಳು ರೂ.3,91.80 ಕೋಟಿ ಇವೆಲ್ಲ ಸೇರಿ 2005-06 ಸಾಲಿನಲ್ಲಿನ ವಾಸ್ತವಿಕ ವೆಚ್ಚ ರೂ.3,62,08.66 ಕೋಟಿ ಆಗಿರುತ್ತದೆ. ವಿಧಾನಮಂಡಲವು ಅನುಮೋದಿಸಿದ ಅನುದಾನಗಳಿಗೆ ಹೋಲಿಸಿದರೆ, ರಾಜಸ್ವ /ಬಂಡವಾಳ /ಸಾರ್ವಜನಿಕ ಋಣ/ ಸಾಲ ಮತ್ತು ಮುಂಗಡಗಳು ಬಾಬುಗಳಲ್ಲಿ ಉಳಿತಾಯ ಅಥವಾ ಹೆಚ್ಚಳಗಳು ಉಂಟಾಗಿವೆ.

( ಕೋಟಿ ರೂಪಾಯಿಗಳಲ್ಲಿ )

ಕ್ರ. ಸಂ.	ವೆಚ್ಚದ ಸ್ವರೂಪ	ಮೂಲ ಅನುದಾನ	ಪೂರಕ ಅನುದಾನ	ಜುಮ್ಮಾ	ವಾಸ್ತವಿಕ ವೆಚ್ಚ	ಉಳಿತಾಯ (-) ಹೆಚ್ಚಳ (+)	ಪುನರ್ ವಿನಿಯೋಗ #
1	ರಾಜಸ್ವ ಪುರಸ್ಕೃತ ಪ್ರಭೃತ	2,47,52.44 41,10.35	26,85.74 6.42	2,74,38.18 41,16.77	2,49,87.23 38,26.13	(-) 24,50.95 (-) 2,90.64	(-) 2,47.32 (-) 23.20
2	ಬಂಡವಾಳ ಪುರಸ್ಕೃತ ಪ್ರಭೃತ	57,10.54 0.25	12,94.39 ...	70,04.93 0.25	61,92.64	(-) 8,12.29 (-) 0.25	(-) 5,19.63 ...
3	ಸಾರ್ವಜನಿಕ ಋಣ ಪುರಸ್ಕೃತ	22,46.17	56.54	23,02.71	8,10.86	(-) 14,91.85	...
4	ಸಾಲ ಮತ್ತು ಮುಂಗಡಗಳು ಪುರಸ್ಕೃತ	3,43.63	3,21.70	6,65.33	3,91.80	(-) 2,73.53	(-) 10.07
	ಜುಮ್ಮಾ ಪುರಸ್ಕೃತ ಪ್ರಭೃತ	<b>3,08,06.61 63,56.77</b>	<b>43,01.83 62.96</b>	<b>3,51,08.44 64,19.73</b>	<b>3,15,71.67 46,36.99</b>	(-) 35,36.77 (-) 17,82.74	(-) 7,77.02 (-) 23.20

(#) ಪುನರ್ವಿನಿಯೋಗ ಹಾಗೂ ಅಧ್ಯರ್ಪಣೆಯ ನಿವ್ವಳ.

ಸತತವಾಗಿ ಉಳಿತಾಯ ಕಂಡುಬರುತ್ತಿರುವ ಕೆಲವು ಆಯ್ದ ಅನುದಾನ/ ವಿನಿಯೋಗಗಳನ್ನು ಕೆಳಗೆ ನೀಡಲಾಗಿದೆ:

ವರ್ಷ	ಅನುದಾನ ಸಂಖ್ಯೆ ಮತ್ತು ಶೀರ್ಷಿಕೆ *	ಒಟ್ಟು ಹಂಚಿಕೆ ( ಕೋಟಿ ರೂಪಾಯಿಗಳಲ್ಲಿ )	ಉಳಿತಾಯದ ಪ್ರತಿಶತ ಒಟ್ಟಾರೆ ಅನುದಾನಕ್ಕೆ
------	--------------------------------	------------------------------------	------------------------------------

**ರಾಜಸ್ವ - ಪುರಸ್ಕೃತ**

2001-02	01 ಕೃಷಿ ಮತ್ತು ತೋಟಗಾರಿಕೆ	4,72.95	16.70
2002-03		5,91.99	24.89
2003-04		7,50.39	20.49
2004-05		8,96.15	12.19
2005-06		10,63.96	38.54

2001-02	03 ಆರ್ಥಿಕ	21,87.77	11.63
2002-03		27,25.10	19.87
2003-04		44,55.72	20.00
2004-05		55,17.31	24.30
2005-06		56,20.61	26.55

ವರ್ಷ	ಅನುದಾನ ಸಂಖ್ಯೆ ಮತ್ತು ಶೀರ್ಷಿಕೆ *	ಒಟ್ಟು ಹಂಚಿಕೆ ( ಕೋಟಿ ರೂಪಾಯಿಗಳಲ್ಲಿ )	ಉಳಿತಾಯದ ಪ್ರತಿಶತ ಒಟ್ಟಾರೆ ಅನುದಾನಕ್ಕೆ	
<b>ರಾಜಸ್ವ - ಪುರಸ್ಕೃತ</b>				
2001-02	22, 23 & 24	1,29.85	10.02	
2002-03		1,62.23	10.52	
2003-04		1,59.84	19.16	
2004-05		1,97.45	17.05	
2005-06		1,57.85	14.74	
2001-02	46 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್	11,81.64	15.53	
2002-03		12,98.13	20.81	
2003-04		9,91.13	46.64	
2004-05		12,12.96	9.20	
2005-06		11,12.59	14.17	
2001-02	30 ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ	3,45.50	14.47	
2002-03		3,10.10	22.76	
2003-04		3,51.66	28.70	
2004-05		3,16.83	23.55	
2005-06		3,10.62	15.33	
2001-02	35 & 45	1,14.65	6.46	
2002-03		92.40	20.04	
2003-04		2,95.81	57.71	
2004-05		2,96.21	18.16	
2005-06		10,47.74	1.61	
2001-02	48 ಸಮಾಜ ಕಲ್ಯಾಣ	6,09.22	10.39	
2002-03		5,49.44	10.63	
2003-04		5,58.36	27.00	
2004-05		6,01.85	11.12	
2005-06		7,33.48	7.90	
2001-02	21 & 37	9,81.97	30.16	
2002-03		37 & 62	8,97.49	26.94
2003-04		19 ನಗರಾಭಿವೃದ್ಧಿ	14,08.47	20.13
2004-05			10,73.76	11.61
2005-06			16,03.69	16.13
2001-02	50 & 51	11,29.78	16.65	
2002-03		10,97.85	17.19	
2003-04		10,57.38	12.94	
2004-05		22 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	10,98.17	9.70
2005-06		12,95.36	15.52	
2001-02	13 ಕನ್ನಡ ಮತ್ತು ಸಂಸ್ಕೃತಿ	27.95	21.12	
2002-03		31.21	15.49	
2003-04		44.33	11.59	
2004-05		25 ಕನ್ನಡ ಮತ್ತು ಸಂಸ್ಕೃತಿ	34.05	24.09
2005-06		46.53	12.42	

ವರ್ಷ	ಅನುದಾನ ಸಂಖ್ಯೆ ಮತ್ತು ಶೀರ್ಷಿಕೆ *	ಒಟ್ಟು ಹಂಚಿಕೆ ( ಕೋಟಿ ರೂಪಾಯಿಗಳಲ್ಲಿ )	ಉಳಿತಾಯದ ಪ್ರತಿಶತ ಒಟ್ಟಾರೆ ಅನುದಾನಕ್ಕೆ
------	--------------------------------	--	--

ಬಂಡವಾಳ - ಪುರಸ್ಕೃತ

2001-02	14, 15, 16, 17, 18, 19 & 26 03 ಆರ್ಥಿಕ	14.04	53.32
2002-03		13.14	72.10
2003-04		30.19	85.00
2004-05		15.82	57.32
2005-06		96.07	97.61

2001-02	46 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್ 07 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್	1,11.60	52.77
2002-03		75.71	50.32
2003-04		2,43.26	51.26
2004-05		3,10.83	27.84
2005-06		7,86.88	13.03

2001-02	30 ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ 08 ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ	10.70	30.61
2002-03		10.35	66.33
2003-04		8.10	73.36
2004-05		8.80	58.98
2005-06		1.40	43.23

2001-02	35 & 45 09 ಸಹಕಾರ	26.44	24.04
2002-03		37.02	24.15
2003-04		10.90	79.54
2004-05		16.25	17.96
2005-06		18.14	11.97

2001-02	48 ಸಮಾಜ ಕಲ್ಯಾಣ 10 ಸಮಾಜ ಕಲ್ಯಾಣ	59.44	18.61
2002-03		66.54	17.19
2003-04		1,04.93	15.80
2004-05		87.34	36.70
2005-06		1,29.10	48.59

2001-02	5, 6, 7, 8, & 53 18 ವಾಣಿಜ್ಯ ಮತ್ತು ಕೈಗಾರಿಕೆ	3,34.60	46.61
2002-03		4,84.27	24.62
2003-04		1,69.63	30.27
2004-05		2,14.80	23.77
2005-06		1,66.45	31.14

2001-02	21 & 37 37 & 62 19 ನಗರಾಭಿವೃದ್ಧಿ	4,34.19	34.69
2002-03		2,22.15	12.85
2003-04		3,22.81	21.49
2004-05		3,77.94	26.47
2005-06		3,61.42	32.62



ವರ್ಷ	ಅನುದಾನ ಸಂಖ್ಯೆ ಮತ್ತು ಶೀರ್ಷಿಕೆ *	ಒಟ್ಟು ಹಂಚಿಕೆ ( ಕೋಟಿ ರೂಪಾಯಿಗಳಲ್ಲಿ )	ಉಳಿತಾಯದ ಪ್ರತಿಶತ ಒಟ್ಟಾರೆ ಅನುದಾನಕ್ಕೆ
------	--------------------------------	--	--

**ಬಂಡವಾಳ - ಪುರಸ್ಕೃತ**

2001-02	50 & 51	1,27.98	21.57
2002-03		56.32	10.38
2003-04	22 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	45.25	18.49
2004-05		43.61	80.40
2005-06		88.01	85.61

\* ಕರ್ನಾಟಕ ಸರ್ಕಾರವು ಬೇಡಿಕೆಗಳನ್ನು (ಅನುದಾನಗಳನ್ನು) ಸಂಬಂಧಪಟ್ಟ ಇಲಾಖೆಗಳಿಗೆ ಹೊಂದಿಕೊಳ್ಳುವಂತೆ ವಿಲೀನಗೊಳಿಸಿದೆ. ಆದ್ದರಿಂದ, ಎಲ್ಲಿ ಒಂದಕ್ಕಿಂತ ಹೆಚ್ಚು ಬೇಡಿಕೆಗಳನ್ನು ವಿಲೀನಮಾಡಲಾಗಿದೆಯೋ, ಅಂಥ ಬೇಡಿಕೆಗಳಲ್ಲಿ 2003-04, 2004-05 ಮತ್ತು 2005-06 ಆರ್ಥಿಕ ವರ್ಷಕ್ಕೆ ಸಂಬಂಧಪಟ್ಟ ಬೇಡಿಕೆಗಳ ಹೆಸರುಗಳನ್ನು ಮಾತ್ರ ಸೂಚಿಸಲಾಗಿದೆ. ಆದರೆ ಹಿಂದಿನ ವರ್ಷಗಳಿಗೆ ಸಂಬಂಧಪಟ್ಟಂತೆ, 2003-04 ಆರ್ಥಿಕ ವರ್ಷದ ಬೇಡಿಕೆಗಳಿಗೆ ತೀರ ಹತ್ತಿರವಾದಂಥ ಬೇಡಿಕೆಗಳನ್ನು ಮಾತ್ರ ಹೋಲಿಸಿ, ಅಂಥ ಬೇಡಿಕೆಗಳ ಸಂಖ್ಯೆಯನ್ನು ಮಾತ್ರ ಸೂಚಿಸಲಾಗಿದೆ.

### ಲೆಕ್ಕಗಳ ಹೊಂದಾಣಿಕೆ

ಲೆಕ್ಕಗಳ ನಿಖರತೆ ಮತ್ತು ನಂಬಲರ್ಹತೆಗಳು ಇತರ ಅಂಶಗಳೊಂದಿಗೆ ಇಲಾಖಾ ಅಂಕಿಗಳನ್ನು ಲೆಕ್ಕಪತ್ರಗಳ ಅಂಕಿಗಳೊಂದಿಗೆ ಸರಿಯಾದ ಸಮಯಕ್ಕೆ ಹೊಂದಾಣಿಕೆ ಮಾಡುವುದರ ಮೇಲೆ ಅವಲಂಬಿತವಾಗಿದೆ.

ಖಜಾನೆಗಳು ನೇರನಿಯಂತ್ರಿತ ಗಣಕೀಕರಣವಾದುದರ ಫಲವಾಗಿ ಖಜಾನೆಗಳು ಸಂಕಲಿತ ಲೆಕ್ಕಗಳನ್ನು ಸಲ್ಲಿಸುವುದರಿಂದ ರಾಜ್ಯಸರ್ಕಾರವು ಲೆಕ್ಕಗಳ ಹೊಂದಾಣಿಕೆಗೆ ಪರಿಷ್ಕೃತ ವಿಧಾನವನ್ನು ಜಾರಿಗೊಳಿಸಿದೆ. ಈ ಹೊಸವಿಧಾನದಲ್ಲಿ ಖಜಾನೆಯಿಂದ ಹಣಪಡೆದು ವಿತರಿಸುವ ಅಧಿಕಾರಿಗಳು ತಮ್ಮ ವೆಚ್ಚದ ಅಂಕಿಗಳನ್ನು ಖಜಾನೆಯ ಅಂಕಿಗಳೊಂದಿಗೆ ಹೊಂದಾಣಿಕೆ ಮಾಡಿ ವೆಚ್ಚದ ವಿವರಣಾಪಟ್ಟಿಯನ್ನು ತಮ್ಮ ನಿಯಂತ್ರಣಾಧಿಕಾರಿಗಳಿಗೆ ಕಳುಹಿಸಬೇಕು. ಜಿಲ್ಲಾ ನಿಯಂತ್ರಣಾಧಿಕಾರಿಗಳು, ಹಣಪಡೆದು ವಿತರಿಸುವ ಅಧಿಕಾರಿಗಳಿಂದ ಬಂದ ವಿವರಣಾ ಪಟ್ಟಿಗಳನ್ನು ಕ್ರೋಢೀಕರಿಸಿ ಅದನ್ನು ಮುಖ್ಯ ನಿಯಂತ್ರಣಾಧಿಕಾರಿಗಳಿಗೆ ಕಳುಹಿಸಬೇಕು. ಮುಖ್ಯನಿಯಂತ್ರಣಾಧಿಕಾರಿಗಳು ಜಿಲ್ಲಾ ನಿಯಂತ್ರಣಾಧಿಕಾರಿಗಳು ಕಳುಹಿಸಿದ ವಿವರಣಾಪಟ್ಟಿಗಳಲ್ಲಿನ ಅಂಕಿಗಳನ್ನು ಸಂಕಲಿಸಿ, ಈ ಅಂಕಿಗಳನ್ನು ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕು) ಕಳುಹಿಸಿಕೊಡುವ ಮಾಸಿಕ ಜಮೆ ಮತ್ತು ವೆಚ್ಚಗಳ ವಿವರಣಾಪಟ್ಟಿಯಲ್ಲಿನ ಅಂಕಿಗಳೊಂದಿಗೆ ಹೊಂದಾಣಿಕೆ ಮಾಡಬೇಕು. ಲೆಕ್ಕಗಳ ಅಂತಿಮ ಹೊಂದಾಣಿಕೆ ಮತ್ತು ಮಹಾಲೇಖಪಾಲರಿಗೆ ದೃಢೀಕರಣಪತ್ರವನ್ನು ಸಲ್ಲಿಸುವ ಜವಾಬ್ದಾರಿಯು ಮುಖ್ಯ ನಿಯಂತ್ರಣಾಧಿಕಾರಿಗಳದ್ದಾಗಿದೆ.

2005-06ರಲ್ಲಿ ಮುಖ್ಯನಿಯಂತ್ರಣಾಧಿಕಾರಿಗಳು ನಿಗದಿತ ವಿಧಾನವನ್ನು ಅನುಸರಿಸಿರಲಿಲ್ಲವಾದ್ದರಿಂದ, ರಾಜ್ಯ ಸರ್ಕಾರವು ಹೊಂದಾಣಿಕೆಯನ್ನು ಒಮ್ಮೆಗೆ ಮಾಡಲು ಆದೇಶನೀಡಿ, ಪ್ರಧಾನವಾಗಿ ಕಂಡುಬಂದ ತಪ್ಪುವರ್ಗೀಕರಣಗಳನ್ನು ಮಾತ್ರ ಸರಿಪಡಿಸಲು ಸೂಚಿಸಿ ವೇತನ ಲೆಕ್ಕ ಶೀರ್ಷಿಕೆ ಮತ್ತು ಒಂದು ಬಿಲ್ಲಿನಲ್ಲಿ ರೂ.1.00 ಲಕ್ಷಕ್ಕಿಂತಲೂ ಕಡಿಮೆ ಪಡೆದಿದ್ದ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ವೆಚ್ಚಗಳನ್ನು ಹೊಂದಾಣಿಕೆ ಮಾಡಲು ಸೂಚಿಸಿತ್ತು. ಆದರೂ ಒಟ್ಟು 303 ಮುಖ್ಯ ನಿಯಂತ್ರಣಾಧಿಕಾರಿಗಳಲ್ಲಿ (ವೆಚ್ಚ - 224, ಜಮೆ - 79), 214 ಅಧಿಕಾರಿಗಳು (ವೆಚ್ಚ - 177, ಜಮೆ - 37) ಲೆಕ್ಕಗಳನ್ನು ಪೂರ್ಣವಾಗಿ ಹೊಂದಾಣಿಕೆ ಮಾಡಿದ್ದು, ಒಬ್ಬ ಅಧಿಕಾರಿ (ವೆಚ್ಚ) ಭಾಗಶಃ ಹೊಂದಾಣಿಕೆ ಮಾಡಿದ್ದು, 88 ಅಧಿಕಾರಿಗಳು (ವೆಚ್ಚ - 46, ಜಮೆ - 42) ಲೆಕ್ಕಹೊಂದಾಣಿಕೆ ಮಾಡಿರಲಿಲ್ಲ.

ಲೆಕ್ಕಹೊಂದಾಣಿಕೆ ಮಾಡದಿರುವ ಅಧಿಕಾರಿಗಳವೈಕಿ ಮುಖ್ಯರಾದವರೆಂದರೆ, ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ; ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗಳ ಕಾರ್ಯದರ್ಶಿಗಳು, ಮುದ್ರಣ ಮತ್ತು ಲೇಖನಸಾಮಗ್ರಿಗಳ ನಿರ್ದೇಶಕರು, ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರು, ವಾರ್ತಾ ಇಲಾಖೆಯ ಆಯುಕ್ತರು, ಪಶುಸಂಗೋಪನೆ ಮತ್ತು ಪ್ರಾಣಿವಿಜ್ಞಾನ ನಿರ್ದೇಶಕರು, ಮತ್ತು ಉಪನಿರ್ದೇಶಕರು (ಎಸಿಪಿ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಇಲಾಖೆ.

### ಖಜಾನೆಗಳಿಂದ ಲೆಕ್ಕಪತ್ರಗಳ ಮಂಡನೆ

ರಾಜ್ಯದಲ್ಲಿ 30 ಜಿಲ್ಲಾಖಜಾನೆಗಳಿವೆ. 2005-06ನೆ ಸಾಲಿನಲ್ಲಿ ಸ್ವೀಕರಿಸಿ ಲೆಕ್ಕಮಾಡಿದ ಒಟ್ಟುಲೆಕ್ಕಗಳು 360. 41 ಪ್ರಕರಣಗಳಲ್ಲಿ, ಖಜಾನೆಗಳಿಂದ ಮಾಸಿಕ ಲೆಕ್ಕಗಳನ್ನು ಸಲ್ಲಿಸುವಲ್ಲಿ 15 ದಿನಗಳಿಂದ 1 ತಿಂಗಳಿಗೂ ಮೇಲ್ಪಟ್ಟು ವಿಳಂಬವಾಗಿದ್ದಿತು. ವಿವರಗಳು ಈ ಕೆಳಕಂಡಂತಿವೆ. ಇದರಿಂದಾಗಿ ಮಹಾಲೇಖಾಪಾಲಕರು ಸರ್ಕಾರಕ್ಕೆ ಮಾಸಿಕ ಲೆಕ್ಕಗಳನ್ನು ಸಲ್ಲಿಸುವಲ್ಲಿ ವಿಳಂಬವಾಗಿತ್ತು.

ಲೆಕ್ಕದ ಮಾಸ	ಒಟ್ಟಾರೆ ಮಾಸಿಕ ಲೆಕ್ಕಗಳ ಸಂಖ್ಯೆ	ವಿಳಂಬವಾಗಿಬಂದ ಮಾಸಿಕ ಲೆಕ್ಕಗಳ ಸಂಖ್ಯೆ	ಹದಿನೈದು ದಿನಗಳಿಗಿಂತ ಮೇಲ್ಪಟ್ಟ ವಿಳಂಬ	1 ತಿಂಗಳಿಗೆ ಮೇಲ್ಪಟ್ಟ ವಿಳಂಬ
ಏಪ್ರಿಲ್ 2005	30	09	06	03
ಮೇ 2005	30	14	12	02
ಜೂನ್ 2005	30	03	03	...
ಜುಲೈ 2005	30	03	03	...
ಆಗಸ್ಟ್ 2005	30	03	03	...
ಸೆಪ್ಟೆಂಬರ್ 2005	30	03	03	...
ಅಕ್ಟೋಬರ್ 2005	30	01	01	...
ನವೆಂಬರ್ 2005	30	01	...	01
ಡಿಸೆಂಬರ್ 2005	30	01	01	...
ಜನವರಿ 2006	30	01	01	...
ಫೆಬ್ರವರಿ 2006	30	01	01	...
ಮಾರ್ಚ್ 2006	30	01	01	...
<b>ಒಟ್ಟು</b>	<b>360</b>	<b>41</b>	<b>35</b>	<b>06</b>

ಖಜಾನೆವಾರು ಲೆಕ್ಕಗಳ ಸ್ವೀಕೃತಿಯಲ್ಲಿನ ವಿಳಂಬವನ್ನು ಈ ಕೆಳಗೆ ವಿವರಿಸಲಾಗಿದೆ.

ಖಜಾನೆಯ ಹೆಸರು	ಮಾಸಿಕ ಲೆಕ್ಕಗಳ ಸಂಖ್ಯೆ		ವಿಳಂಬ	
	ಒಟ್ಟು	ವಿಳಂಬವಾಗಿ ಬಂದದ್ದು	> 15 ದಿನಗಳು	> 1 ತಿಂಗಳು
ಬೆಂಗಳೂರು (ನಗರ)	12	11	09	02
ಚಿಕ್ಕಮಗಳೂರು	12	05	04	01
ರಾಜ್ಯ ಹುಜೂರ್ ಖಜಾನೆ	12	04	04	...
ಗುಲ್ಬರ್ಗ ಮತ್ತು ಹಾಸನ	12	02	01	01
ಬೆಂಗಳೂರು (ಗ್ರಾಮೀಣ), ಬೆಳಗಾವಿ, ಗದಗ, ಮೈಸೂರು ಮತ್ತು ಉತ್ತರ ಕನ್ನಡ	12	02	02	...
ಶಿವಮೊಗ್ಗ	12	01	...	01
ಕೊಡಗು, ಬಳ್ಳಾರಿ, ರಾಯಚೂರು, ದಕ್ಷಿಣ ಕನ್ನಡ, ಕೋಲಾರ, ಬೀದರ್ ಮತ್ತು ಧಾರವಾಡ	12	01	01	...

**ಅಧ್ಯಾಯ - III**

**ಸರ್ಕಾರದ ರಾಜಸ್ವ ಮತ್ತು ವೆಚ್ಚದ ಪ್ರವೃತ್ತಿ**

ಸರ್ಕಾರದ ರಾಜಸ್ವ ಜಮೆಗಳು ಮತ್ತು ರಾಜಸ್ವ ವೆಚ್ಚಗಳ ಪ್ರವೃತ್ತಿ 2001-02 ಸಾಲಿನಿಂದ 2005-06 ಸಾಲಿನವರೆಗೆ ಈ ಕೆಳಕಂಡಂತೆ ಇರುತ್ತವೆ:

**ರಾಜಸ್ವ ಜಮೆಗಳು**

( ಕೋಟಿ ರೂಪಾಯಿಗಳಲ್ಲಿ )

ವರ್ಷ	ತೆರಿಗೆ ರಾಜಸ್ವ	ತೆರಿಗೆಯೇತರ ರಾಜಸ್ವ	ಸಹಾಯಾನುದಾನ ಗಳು ಮತ್ತು ಅಂಶದಾನಗಳು	ಒಟ್ಟಾರೆ ರಾಜಸ್ವ ಜಮೆಗಳು	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ *	ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಮೇಲೆ ಒಟ್ಟಾರೆ ರಾಜಸ್ವ ಜಮೆಗಳ ಶೇಕಡಾವಾರು
2001-02	1,24,76.65	10,93.42	17,51.18	1,53,21.25	10,84,61	14.13
2002-03	1,32,25.91	12,77.67	16,65.18	1,61,68.76	11,86,04	13.63
2003-04	1,58,14.94	29,58.37	19,86.57	2,07,59.88	13,01,27	15.95
2004-05	1,99,50.76 ^	44,72.34 ^	21,46.56	2,65,69.66 ^	14,85,21	17.89
2005-06	2,28,44.97	38,74.71	36,32.37	3,03,52.05	16,73,99	18.13

**ರಾಜಸ್ವ ವೆಚ್ಚ**

( ಕೋಟಿ ರೂಪಾಯಿಗಳಲ್ಲಿ )

ವರ್ಷ	ರಾಜಸ್ವ ವೆಚ್ಚ (ವಾಸ್ತವಿಕ)	ಒಟ್ಟು ವೆಚ್ಚ #	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ *	ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾವಾರು ಹೆಚ್ಚಳ			ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಮೇಲೆ ರಾಜ್ಯ ಸರ್ಕಾರದ ಒಟ್ಟಾರೆ ವೆಚ್ಚದ ಶೇಕಡಾವಾರು
				ರಾಜಸ್ವ ವೆಚ್ಚ	ಒಟ್ಟು ವೆಚ್ಚ	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ	
2001-02	1,86,05.70	2,26,73.49	10,84,61	11.51	15.31	3.75	20.90
2002-03	1,88,14.50	2,81,67.31	11,86,04	1.12	24.23	9.35	23.75
2003-04	2,12,84.71	3,46,48.37	13,01,27	13.13	23.01	9.72	26.63
2004-05	2,49,31.85 ^	3,57,09.15 ^	14,85,21	17.13	3.06	14.14	24.04
2005-06	2,80,40.89	3,49,73.28	16,73,99	12.47	(-) 2.06	12.71	20.89

\* ರಾಜ್ಯದ ಒಟ್ಟು ಆಂತರಿಕ ಉತ್ಪನ್ನ - ಆಕರ - 2001-02 ರಿಂದ 2004-05ರ ವರೆಗೆ ಕರ್ನಾಟಕ ಅರ್ಥಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರಗಳ ನಿರ್ದೇಶನಾಲಯ, ಬೆಂಗಳೂರು ಮತ್ತು 2005-06ನೇ ಸಾಲಿಗೆ 'ಆಯವ್ಯಯದ ಪಕ್ಷಿ ನೋಟ 2006-07' ರಲ್ಲಿರುವ ಮಾಹಿತಿ.

# 'ಭಾಗ I - ಸಂಚಿತ ನಿಧಿ' ಯಲ್ಲಿ ಲೆಕ್ಕ ಮಾಡಿರುವ ಒಟ್ಟು ವೆಚ್ಚ (ರಾಜ್ಯ ಸರ್ಕಾರದ ಒಟ್ಟುವೆಚ್ಚ).

^ ವಿದ್ಯುಚ್ಛಕ್ತಿ ಸಹಾಯಧನಕ್ಕೆ ಸಂಬಂಧಿಸಿದಂತೆ ಪುಸ್ತಕ ಹೊಂದಾಣಿಕೆಯಲ್ಲಿನ ತಿದ್ದುಪಡಿಯಿಂದಾಗಿ ಅಂಕಿಗಳಲ್ಲಿ ವ್ಯತ್ಯಾಸವಿದೆ.

2001-02ನೇ ಸಾಲಿಗೆ ಹೋಲಿಸಿದರೆ 2005-06ನೇ ವರ್ಷದಲ್ಲಿ ಸರ್ಕಾರದ ಖರ್ಚು ರೂ.1,22,99.79 ಕೋಟಿಯಷ್ಟು ವೃದ್ಧಿಸಿದೆ. ರಾಜಸ್ವ ವೆಚ್ಚದ ಏರಿಕೆ ಪ್ರಮುಖವಾಗಿ ಈ ಕೆಳಗೆ ಸೂಚಿಸಿರುವ ಕ್ಷೇತ್ರಗಳಲ್ಲಾಗಿದೆ.

( ಕೋಟಿ ರೂಪಾಯಿಗಳಲ್ಲಿ )

ವೆಚ್ಚವಾಗಿರುವ ಕ್ಷೇತ್ರ	2001-02	2002-03	2003-04	2004-05	2005-06	ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ 2005-06 ವರ್ಷದಲ್ಲಿ ಆಗಿರುವ ಶೇಕಡಾವಾರು ಹೆಚ್ಚಳ (+) / ಕೊರತೆ (-)
ಬಡ್ಡಿ ಸಂದಾಯ ಮತ್ತು ಋಣ ಸೇವೆ	26,82.89	32,91.89	37,10.00	37,94.05	37,64.82	(-) 0.77
ನಿವೃತ್ತಿ ವೇತನ ಮತ್ತು ವಿವಿಧ ಸಾಮಾನ್ಯ ಸೇವೆಗಳು	16,81.26	19,14.58	33,15.75	38,94.66	38,94.76	...
ಆಡಳಿತ ಸೇವೆಗಳು	12,93.24	13,11.67	14,07.01	15,47.91	17,32.40	(+) 11.92
ಕೃಷಿ ಮತ್ತು ಸಂಬಂಧ ಪಟ್ಟಿ ಚಟುವಟಿಕೆಗಳು	10,88.11	10,77.10	13,48.92	20,64.91	28,66.65	(+) 38.83
ಗ್ರಾಮೀಣ ಅಭಿವೃದ್ಧಿ	4,78.71	5,22.55	4,55.07	6,96.86	7,76.00	(+) 11.36
ಇಂಧನ	23,36.69	19,06.92	17,33.05	18,96.71 ^	18,36.93	(-) 3.15
ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ	3.07	7.80	12.31	8.86	15.78	(+) 78.10

### ಸರ್ಕಾರದ ಲೆಕ್ಕ

ಪ್ರಸ್ತುತ ವರ್ಷದ ಒಟ್ಟು ವೆಚ್ಚಕ್ಕೂ (ರಾಜಸ್ವ ಮತ್ತು ಬಂಡವಾಳ ವೆಚ್ಚಗಳೆರಡೂ ಸೇರಿ) ವರ್ಷದ ಒಟ್ಟು ಆದಾಯಕ್ಕೂ (ರಾಜಸ್ವ ಮತ್ತು ಋಣ ಹೊರತು ಪಡಿಸಿದ ಬಂಡವಾಳ ಆದಾಯಗಳು) ಇರುವ ಹೆಚ್ಚಳ / ಕೊರತೆಯ ವ್ಯತ್ಯಾಸವನ್ನು - 'ಸರ್ಕಾರದ ಲೆಕ್ಕ' ವೆಂಬ ಪ್ರತ್ಯೇಕ ಖಾತೆಗೆ ವರ್ಗಾಯಿಸಲಾಗುವುದು. ಜೊತೆಗೆ ಹಿಂದಿನ ವರ್ಷದ ಲೆಕ್ಕಗಳ ಹೊಂದಾಣಿಕೆ ಮತ್ತು ಇತರ ಸರ್ಕಾರಿ ಲೆಕ್ಕಗಳ ನಿವ್ವಳ ಪರಿಣಾಮದ ಅಂಶಗಳನ್ನು ಈ ಖಾತೆಗೆ ವರ್ಗಾಯಿಸಲಾಗುವುದು. ಹೀಗೆ 'ಸರ್ಕಾರಿ ಲೆಕ್ಕ' ಎಂಬ ಈ ಖಾತೆಯಲ್ಲಿ ವರ್ಷಾನುವರ್ಷ ಸರ್ಕಾರದ ವ್ಯವಹಾರಗಳಿಂದಂಟಾದ ಆರ್ಥಿಕ ಹೆಚ್ಚಳಗಳ ಆಧವಾ ಕೊರತೆಗಳ ಸಂಚಿತ ಪರಿಣಾಮವು ಲಭ್ಯವಾಗುತ್ತದೆ. ಕಳೆದ ಐದು ವರ್ಷಗಳ 'ಸರ್ಕಾರಿ ಲೆಕ್ಕ'ದ ವಿವರಗಳನ್ನು ಕೆಳಗೆ ನೀಡಲಾಗಿದೆ.

( ಕೋಟಿ ರೂಪಾಯಿಗಳಲ್ಲಿ )

ವರ್ಷ	ರಾಜಸ್ವ ಶೀರ್ಷಿಕೆ			ಬಂಡವಾಳ ಶೀರ್ಷಿಕೆ			ಇತರೆ ಶೀರ್ಷಿಕೆ (#) ಕೊರತೆ (-) / ಹೆಚ್ಚಳ (+)	ಸದರಿ ಸಾಲಿನ ಕೊರತೆ	ಸಂಚಿತ ಕೊರತೆ (-) / ಹೆಚ್ಚಳ (+) ವರ್ಷಾಂತಕ್ಕೆ
	ಜಮೆ	ಬಟವಾಡೆ	ಕೊರತೆ (-) / ಹೆಚ್ಚಳ (+)	ಜಮೆ	ಬಟವಾಡೆ	ಕೊರತೆ (-) / ಹೆಚ್ಚಳ (+)			
2001-02	1,53,21.25	1,86,05.70	(-) 32,84.45	...	21,05.67	(-) 21,05.67	(+) 70.47	53,19.65	(-) 2,81,95.99
2002-03	1,61,68.76	1,88,14.50	(-) 26,45.74	...	29,36.00	(-) 29,36.00	(+) 75.40	55,06.34	(-) 3,37,02.33
2003-04	2,07,59.88	2,12,84.71	(-) 5,24.83	...	30,29.39	(-) 30,29.39	(+) 92.03	34,62.19	(-) 3,71,64.52
2004-05	2,65,69.66 ^	2,49,31.85 ^	(+) 16,37.81 ^	...	46,73.68	(-) 46,73.68	(+) 74.18	29,61.69 ^	(-) 4,01,26.21 ^
2005-06	3,03,52.05	2,80,40.89	(+) 23,11.16	...	58,21.93	(-) 58,21.93	(+) 73.97	34,36.80	(-) 4,35,63.01

# ವಿವಿಧ ಸರ್ಕಾರಿ ಲೆಕ್ಕ.

^ ವಿದ್ಯುಚ್ಛಕ್ತಿ ಸಹಾಯಧನಕ್ಕೆ ಸಂಬಂಧಿಸಿದಂತೆ ಪುಸ್ತಕ ಹೊಂದಾಣಿಕೆಯಲ್ಲಿನ ತಿದ್ದುಪಡಿಯಿಂದಾಗಿ ಅಂಕಿಗಳಲ್ಲಿ ವ್ಯತ್ಯಾಸವಿದೆ.

## ದಾಯಿತ್ವಗಳು

2001-02ರಲ್ಲಿ ರೂ.3,25,65.56 ಕೋಟಿ ಇದ್ದ ಸರ್ಕಾರದ ದಾಯಿತ್ವವು 2005-06ರಲ್ಲಿ ರೂ.5,22,36.06 ಕೋಟಿಯಾಗಿ ರೂ.1,96,70.50 ಕೋಟಿಯಷ್ಟು ಏರಿಕೆ. ಸರ್ಕಾರದ ಆಂತರಿಕ ಸಾಲಗಳು, ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳೂ ಸೇರಿದಂತೆ ಸಾರ್ವಜನಿಕ ಋಣಗಳು 2001-02ರಲ್ಲಿ ರೂ.2,24,32.52 ಕೋಟಿ ಇದ್ದು ಪ್ರಸಕ್ತ ವರ್ಷಾಂತ್ಯಕ್ಕೆ ರೂ.4,00,48.93 ಕೋಟಿಯಾಗಿ, ರೂ.1,76,16.41 ಕೋಟಿಯಷ್ಟು ಏರಿಕೆ. ಭಾರತ ಸಂವಿಧಾನದ ಅನುಚ್ಛೇದ 293(1) ರ ಅಡಿ ಪ್ರದತ್ತವಾದ ಅಧಿಕಾರದ ಮೇರೆಗೆ ವಿಧಾನಮಂಡಲವು ಕಾಲಕಾಲಕ್ಕೆ ನಿಗದಿ ಪಡಿಸಿದ ಮಿತಿಗೆ ಮೀರದಂತೆ ರಾಜ್ಯ ಸರ್ಕಾರವು ತನ್ನ ಸಂಚಿತ ನಿಧಿಯ ಆಧಾರದ ಮೇಲೆ ಸಾಲವನ್ನು ಪಡೆಯಬಹುದಾಗಿದೆ.

ರಾಜ್ಯ ಸರ್ಕಾರದ ಸಾರ್ವಜನಿಕ ಋಣ ಮತ್ತು ಒಟ್ಟು ದಾಯಿತ್ವಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಆಂತರಿಕ ಋಣ	ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳು	ಒಟ್ಟು ಸಾರ್ವಜನಿಕ ಋಣ	ಸಣ್ಣ ಉಳಿತಾಯಗಳು #	ಭವಿಷ್ಯ ನಿಧಿಗಳು	ಇತರ ದಾಯಿತ್ವಗಳು *	ಒಟ್ಟು ದಾಯಿತ್ವಗಳು @	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ	ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಮೇಲೆ ದಾಯಿತ್ವದ ಶೇಕಡಾವಾರು
2001-02	1,04,80.64	1,19,51.88	2,24,32.52	23,07.93	23,90.60	54,34.51	3,25,65.56	10,84,61	30.03
2002-03	1,40,82.40	1,20,86.91	2,61,69.31	26,28.17	26,97.10	57,39.05	3,72,33.63	11,86,04	31.39
2003-04	1,98,33.31	1,08,82.90	3,07,16.21	29,09.96	29,74.34	53,66.17	4,19,66.68	13,01,27	32.25
2004-05	2,61,65.18	90,31.06	3,51,96.24	31,91.24	32,78.44	52,74.05	4,69,39.97	14,85,21	31.60
2005-06	3,07,66.71	92,82.22	4,00,48.93	35,00.28	36,25.27	50,61.58	5,22,36.06	16,73,99	31.20

(#) ಉಳಿತಾಯ ಠೇವಣಿಗಳು / ಪ್ರಮಾಣ ಪತ್ರಗಳು, ನ್ಯಾಸ ಮತ್ತು ದತ್ತಿಗಳು ಮತ್ತು ವಿಮಾ ಮತ್ತು ನಿವೃತ್ತಿ ವೇತನ ನಿಧಿಗಳನ್ನು ಒಳಗೊಂಡಿದೆ.

(\*) ಮೀಸಲು ನಿಧಿಗಳು ಮತ್ತು ಠೇವಣಿಗಳನ್ನು ಒಳಗೊಂಡಿದೆ.

(@) ಸಾರ್ವಜನಿಕ ಋಣ, ಸಣ್ಣ ಉಳಿತಾಯ, ಭವಿಷ್ಯ ನಿಧಿಗಳು ಮತ್ತು ಇತರ ದಾಯಿತ್ವಗಳನ್ನು ಒಳಗೊಂಡಿದೆ.

## ರಾಜ್ಯ ಭವಿಷ್ಯ ನಿಧಿ

ರಾಜ್ಯ ಭವಿಷ್ಯ ನಿಧಿಯ ವಹಿವಾಟಿನ ವಿವರಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ಕಾಣಿಸಿದೆ.

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಆರಂಭ ಶಿಲ್ಕು	ಜಮೆಗಳು <sup>o</sup>	ಪಾವತಿಗಳು	ಸದರಿ ಸಾಲಿನ ನಿವ್ವಳ ಸಂಗ್ರಹ	ಮುಕ್ತಾಯ ಶಿಲ್ಕು	ಭವಿಷ್ಯ ನಿಧಿ ಶಿಲ್ಕಿನ ಮೇಲಿನ ಬಡ್ಡಿ
2001-02	21,07.33	6,76.97	3,93.70	2,83.27	23,90.60	2,02.85
2002-03	23,90.60	7,45.50	4,39.00	3,06.50	26,97.10	2,17.06
2003-04	26,97.10	7,43.64	4,66.40	2,77.24	29,74.34	2,17.62
2004-05	29,74.34	8,10.36	5,06.26	3,04.10	32,78.44	2,39.29
2005-06	32,78.44	8,53.62	5,06.79	3,46.83	36,25.27	2,62.75

(&) ಕೊನೆಯ ಅಂಕಣದಲ್ಲಿ ಸೂಚಿಸಿರುವ ಭವಿಷ್ಯ ನಿಧಿ ಮೇಲಿನ ಬಡ್ಡಿ ಯನ್ನು ಒಳಗೊಂಡಿದೆ.

## ಖಾತರಿಗಳು

ಶಾಸನಬದ್ಧ ನಿಗಮಗಳೂ, ಸರ್ಕಾರಿ ಕಂಪನಿಗಳೂ ಮತ್ತು ನಿಗಮಗಳೂ, ಸಹಕಾರಿ ಸಂಘಗಳೂ ತಾವು ಪಡೆದ ಸಾಲಗಳು ಮತ್ತು ಬಂಡವಾಳ ಮತ್ತು ಅವುಗಳ ಮೇಲಿನ ಬಡ್ಡಿ ಸಂದಾಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೀಡಿದ ಖಾತರಿ ಈ ಕೆಳಕಂಡಂತೆ ಇರುತ್ತದೆ.

(ಕೋಟಿ ರೂಪಾಯಿಗಳಲ್ಲಿ)

ವರ್ಷಾಂತರದಲ್ಲಿ	ಖಾತರಿ ಮೊತ್ತ (ಅಸಲು ಮಾತ್ರ)	ಬಾಕಿ ಉಳಿದಿರುವ ಮೊತ್ತ	
		ಅಸಲು	ಬಡ್ಡಿ
2001-02	2,08,23.48	1,18,44.98	4,34.19
2002-03	2,09,72.85	1,27,99.61	5,14.07
2003-04	2,12,24.69	1,39,13.93	2,65.29
2004-05	1,99,09.51	1,12,93.11	2,80.89
2005-06	2,01,07.33	88,75.89	1,08.04

## ಮಾರ್ಗೋಪಾಯ ಮತ್ತು ಸಾಧನೋಪಾಯ ಮುಂಗಡ

ಭಾರತೀಯ ರಿಜರ್ವ್ ಬ್ಯಾಂಕಿನೊಂದಿಗಿನ ಒಪ್ಪಂದದಂತೆ ಸರ್ಕಾರದ ನಗದು ಶಿಲ್ಕು ನಿಗದಿತ ಕನಿಷ್ಠ ಮಿತಿಗಿಂತ ಕಡಿಮೆಯಾದ ಸಂದರ್ಭಗಳಲ್ಲಿ ರಾಜ್ಯ ಸರ್ಕಾರವು ತನ್ನ ವಹಿವಾಟುಗಳ ನಿರ್ವಹಣೆ ಹಾಗೂ ಆರ್ಥಿಕ ಪರಿಸ್ಥಿತಿಯ ಸ್ಥಿರತೆಗೆ ಭಾರತೀಯ ರಿಜರ್ವ್ ಬ್ಯಾಂಕಿನಿಂದ ಮಾರ್ಗೋಪಾಯ ಮತ್ತು ಸಾಧನೋಪಾಯ ಮುಂಗಡಗಳನ್ನು ಮತ್ತು ಓವರ್ ಡ್ರಾಫ್ಟ್‌ಗಳನ್ನು ಪಡೆಯುತ್ತದೆ. ರಾಜ್ಯ ಸರ್ಕಾರವು ಭಾರತೀಯ ರಿಜರ್ವ್ ಬ್ಯಾಂಕಿನೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಮೇರೆಗೆ ಕನಿಷ್ಠ ರೂ.2.63 ಕೋಟಿಗಳ ನಗದು ಶಿಲ್ಕು ರಿಜರ್ವ್ ಬ್ಯಾಂಕಿನಲ್ಲಿ ಇಟ್ಟಿರಬೇಕಾಗಿದೆ. ಈ ರೀತಿ ಪಡೆದ ಮೊತ್ತ ಹೆಚ್ಚಾದಂತೆ ಮತ್ತು ಸಂದರ್ಭಗಳ ಸಂಖ್ಯೆ ಅಧಿಕವಾದಂತೆ ಸರ್ಕಾರದ ನಗದು ಶಿಲ್ಕಿನ ಪರಿಸ್ಥಿತಿ ಎಷ್ಟರ ಮಟ್ಟಿಗೆ ಪ್ರತಿಕೂಲವಾಗಿತ್ತೆಂಬ ಅಂಶವನ್ನು ಸೂಚಿಸುತ್ತದೆ. ಕೆಳಗಿನ ಕೋಷ್ಟಕವು ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರ ಪಡೆದ ಮಾರ್ಗೋಪಾಯ ಮತ್ತು ಸಾಧನೋಪಾಯ ಮುಂಗಡಗಳು ಮತ್ತು ಓವರ್ ಡ್ರಾಫ್ಟ್‌ಗಳ ವಿವರವನ್ನು ನೀಡುತ್ತದೆ.

	2001-02	2002-03	2003-04	2004-05	2005-06
i) ಕನಿಷ್ಠ ನಗದು ಶಿಲ್ಕನ್ನು ಕಾಪಾಡಿಕೊಂಡು ಬಂದ ದಿನಗಳು					
ಅ. ಯಾವ ಮುಂಗಡ ಪಡೆಯದೆ	325	195	170	304	365
ಆ. ಮಾರ್ಗೋಪಾಯ ಮತ್ತು ಸಾಧನೋಪಾಯ ಮುಂಗಡ ಪಡೆದು	40	169	163	61	---
ii) ಓವರ್ ಡ್ರಾಫ್ಟ್ ಸೌಲಭ್ಯ ಬಳಸಿಕೊಂಡ ದಿನಗಳು	---	1	33	---	---

## ಸಾಮಾನ್ಯ ನಗದು ಶಿಲ್ಕು

ಮಾರ್ಚ್ 31, 2006 ರಂದು ಭಾರತೀಯ ರಿಜರ್ವ್ ಬ್ಯಾಂಕಿನ ರೀತ್ಯಾ ರಾಜ್ಯ ಸರ್ಕಾರದ ಮುಕ್ತಾಯ ನಗದು ಶಿಲ್ಕು ರೂ.27.35 ಕೋಟಿ (ಆಯ) ಗಳಾಗಿದ್ದು ಇದಕ್ಕೆ ಪ್ರತಿಯಾಗಿ ಸರ್ಕಾರೀ ಲೆಕ್ಕಗಳಲ್ಲಿ ರೂ.50.90 ಕೋಟಿ (ವ್ಯಯ) ಆಗಿರುತ್ತದೆ. ಇವುಗಳ ವ್ಯತ್ಯಾಸವು ರೂ.23.55 ಕೋಟಿ (ಆಯ) ಗಳಾಗಿದೆ.

ಮಾರ್ಚ್ 31, 2006 ರಂದು ನಗದು ಹೂಡಿಕೆಗಳಲ್ಲಿನ\* ಹೂಡಿಕೆ ರೂ.42,03.51 ಕೋಟಿ ಆಗಿದ್ದಿತು.

ಇಲಾಖಾ ಅಧಿಕಾರಿಗಳ ಬಳಿ ನಗದು ಶಿಲ್ಕು ರೂ.3.60 ಕೋಟಿ, ಇಲಾಖಾ ಅಧಿಕಾರಿಗಳ ಬಳಿಯಲ್ಲಿನ ಖಾಯಂ ಮುಂಗಡ ನಗದು ರೂ.1.56 ಕೋಟಿ ಮತ್ತು ಮೀಸಲಿಟ್ಟ ನಿಧಿಗಳಿಂದ ಹೂಡಿಕೆ ರೂ.3,44.98 ಕೋಟಿ ಇವೆಲ್ಲ ಕೂಡಿ ಇತರ ನಗದು ಶಿಲ್ಕು ಮತ್ತು ಹೂಡಿಕೆಗಳು ಮಾರ್ಚ್ 31, 2006 ರಂದು ಒಟ್ಟು ರೂ.3,50.14 ಕೋಟಿ ಆಗಿದ್ದಿತು.

ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿ ಇರುವ ನಗದು ಶಿಲ್ಕು 2004-05 ವರ್ಷಾರಂಭದಲ್ಲಿ ರೂ.(+) 22.57 ಕೋಟಿಗಳಿಂದ ವೃದ್ಧಿಯಾಗಿ ವರ್ಷಾಂತದ ವೇಳೆಗೆ ರೂ.(+) 52.16 ಕೋಟಿ ಆಗಿದ್ದಿತು. ಇದರ ಆಕರ ಮತ್ತು ಅನ್ವಯಗಳು ಈ ಕೆಳಕಂಡಂತೆ ಇವೆ.

( ಕೋಟಿ ರೂಪಾಯಿಗಳಲ್ಲಿ )

ಕ್ರ. ಸಂ.	ಆಕರ		ಕ್ರ. ಸಂ.	ಅನ್ವಯ	
	ವಿವರಗಳು	ಮೊತ್ತ		ವಿವರಗಳು	ಮೊತ್ತ
1.	ಆರಂಭ ನಗದು ಶಿಲ್ಕು	+ 22.57	1.	ರಾಜಸ್ವ ವೆಚ್ಚ ಯೋಜನೇತರ ಯೋಜನೆ	2,29,72.22 50,68.67 2,80,40.89
2.	ಕೇಂದ್ರ ಕರಗಳಲ್ಲಿ ರಾಜ್ಯದ ಪಾಲು	42,13.42	2.	ಬಂಡವಾಳ ವೆಚ್ಚ ಯೋಜನೇತರ ಯೋಜನೆ	15.53 58,06.40 58,21.93
3.	ರಾಜ್ಯದ ಸ್ವಂತ ವರಮಾನ ಸಂಗ್ರಹಣೆ	2,25,06.26	3.	ಸಾಲ ಮತ್ತು ಮುಂಗಡಗಳ ವಾಪಸಾತಿ ಕೇಂದ್ರ ಸರ್ಕಾರಕ್ಕೆ ಇತರರಿಗೆ	4,17.50 3,93.36 8,10.86
4.	ಕೇಂದ್ರ ಅನುದಾನಗಳು / ನೆರವು - ಸಾಲ ಹೊರತು ಪಡಿಸಿ	36,32.37			
5.	ವಿವಿಧ ಜಮೆಗಳು	...	4.	ವಿತರಣೆ ಮಾಡಿದ ಸಾಲಗಳು ಮತ್ತು ಮುಂಗಡಗಳು	2,99.60
6.	ಸಾರ್ವಜನಿಕ ಋಣ, ಸಣ್ಣ ಉಳಿತಾಯ, ಲೇವಣಿಗಳು ಮತ್ತು ಮುಂಗಡಗಳ ಜಮೆಗಳು (ಕೇಂದ್ರದಿಂದ ಪಡೆದ ಸಾಲದ ಹೊರತು)	52,82.36	5.	ಮುಕ್ತಾಯ ನಗದು ಶಿಲ್ಕು	+ 52.16
7.	ಕೇಂದ್ರದಿಂದ ಪಡೆದ ಸಾಲಗಳ ಜಮೆ	6,68.66			
8.	ಸಾಲಗಾರರಿಂದ ವಸೂಲಿಯಾದ ಜಮೆ	1,23.55			
9.	ಸಾದಿಲ್ಕಾರು ನಿಧಿಯಿಂದ ನಿವ್ವಳ ಕೊಡುಗೆ	38.91			
10.	ಅಮಾನತ್ತು ಮತ್ತು ಹಣ- ರವಾನೆಗಳ ಹೊಂದಾಣಿಕೆ ಮತ್ತು ಮೀಸಲು ನಿಧಿಗಳ ಹೆಚ್ಚಳ/ ಕೊರತೆಗಳ ನಿವ್ವಳ	(-) 14,62.66			

(\* ) ಈ ಶೀರ್ಷಿಕೆಯು ಅಲ್ಪಾವಧಿ ಸಾಲಗಳು ಮತ್ತು ಸರ್ಕಾರದ ಭದ್ರತೆಗಳಲ್ಲಿನ ತಾತ್ಕಾಲಿಕ ಹೂಡಿಕೆಗಳನ್ನು ಪ್ರತಿನಿಧಿಸುತ್ತದೆ.

## ಸಾದಿಲ್ವಾರು ನಿಧಿ

ಸರ್ಕಾರವು ಭರಿಸಬೇಕಾದ ಅನಿರೀಕ್ಷಿತ ವೆಚ್ಚಗಳನ್ನು ಪೂರೈಸುವುದೇ ಸಾದಿಲ್ವಾರು ನಿಧಿಯ ಉದ್ದೇಶವಾಗಿದೆ. ಈ ನಿಧಿಯ ಬಳಕೆಯ ವಿವರಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

	2001-02	2002-03	2003-04	2004-05	2005-06
ಸಾದಿಲ್ವಾರು ನಿಧಿಯಿಂದ ಹಣ ಪಡೆದ ಸಂದರ್ಭಗಳ ಸಂಖ್ಯೆ	38	29	19	20	20
ಸಾದಿಲ್ವಾರು ನಿಧಿಯಿಂದ ಪಡೆದ ಒಟ್ಟಾರೆ ಹಣ (ಕೋಟಿ ರೂಪಾಯಿಗಳಲ್ಲಿ)	90.51	73.84	59.89	1,57.37	54.56
ಆಯವ್ಯಯದ ಅಂದಾಜಿಗೆ ಸಾದಿಲ್ವಾರು ನಿಧಿಯಿಂದ ಪಡೆದ ಹಣದ ಪ್ರತಿಶತ	0.33	0.23	0.16	0.43	0.13

~~~~~